

ತಿಳನಗೆಯ ಕಾರಂಜಿ



ಮಾಚ್ - 2012

ಹಿಂದೆಲ್ಲ ನಲ್ಲಿಲ್ಲಿ ನೀರು ಧಾರಾಕಾರವಾಗಿ  
ಬತ್ತಿತ್ತೇನೋ... ಈಗ 'ದಾರಾಕಾರ'ವಾಗಿ  
ಬಂದ್ರೆ ಸಾಕು ಅನ್ನತ್ತೇ...!



# ಅಪರಂಜಿ



ತಿಳಿನಗೆಯ ಕಾರಂಜಿ

ಸಂಪಾದಕ ಮಂಡಳಿ

ಸಂಪಾದಕರು

ಶ್ರೀ ಎಂ. ಶಿವಕುಮಾರ್

ಉಪ ಸಂಪಾದಕರು

ಶ್ರೀ ಚೇಲೂರು ರಾಮಮೂರ್ತಿ

ಶ್ರೀ ಎಚ್.ಎನ್. ಅನಂದ

ಶ್ರೀ ಎಚ್. ಗೋವಾಲರ್ಕಣ್ಡ

ಟ್ರಿಸ್ಟಿನ್

ಶ್ರೀ ಎಂ. ಶಿವಕುಮಾರ್

ಶ್ರೀ ಚೇಲೂರು ರಾಮಮೂರ್ತಿ

ಶ್ರೀ ಜಿ. ನಾಗೇಶ್

ಶ್ರೀ ವಿ.ಆರ್. ನಾಥ್

ಶ್ರೀ ಎ.ಆರ್. ರಾಜಗೋಪಾಲ್

ಶ್ರೀ ಕೆ. ರಮೇಂದ್ರ ರಾವ್

ವಿಶೇಷ ಆಧ್ಯಾತ್ಮಿಕರು

ಶ್ರೀ ಆರ್. ಶೇಖರಿರಾವ್

ಶ್ರೀ ಆರ್.ಎಸ್. ಪ್ರಶಾಂತ್

ಗೌರವ ಸಲಹೆಗಾರರು

ಶ್ರೀ ಅ.ರಾ.ಸೇ.

ಚಂದಾ ವಿವರ:

ಜಿಡಿ ಪ್ರಕ್ರಿ: ರೂ. 10/-

ವಾರ್ಷಿಕ ಚಂದಾ: ರೂ. 100/-

ಹತ್ತು ವರ್ಷದ ಚಂದಾ: ರೂ. 750/-

ಸಂಪರ್ಕ ಸಮಯ:

ಬೆಳಗ್ಗೆ 8 ರಿಂದ 10 ಗಂಟೆಯವರೆಗೆ



ಶ್ರೀ ಸಂಚಿಕೆಯಲ್ಲಿ.....

ಸಂಪುಟ 29

ಸಂಚಿಕೆ - 6

ಮಾರ್ಚ್ - 2012

| ಅಪರಂಜಿ ಕಡಿ                              | ಪ್ರಕಾಶ                   | 2  |
|---|--------------------------|----|
| ಚಿಗುರಿದ ವ್ಯಜ್ಞ ಪ್ರಸಂಗ                   | ವರ್ತನೆ                   | 3  |
| ಟೀ ಪ್ರಕ್ರಿಯೆ ಮೇಲೆ....                   | ಗೌತಮ                     | 9  |
| ಜಿ ಕಂಪನಿ ವರ್ಸ್‌ಸ್... ..                 | ಶಿಂಬಂದ                   | 15 |
| ಸುತ್ತಮುತ್ತಲಿನವರು                        | ನಂದಿನಿ ಕಾಪಡಿ             | 17 |
| ಮರಳು ಯತ್ನವ ಮಾಡಿ                         | ಗಣೇಶ ಹೆಗ್ಡೆ              | 21 |
| ತುಂತುರು                                 | ದಂನಾ                     | 24 |
| ಕಂತನೊಂದು ಖುಷಿಯ...                       |                          | 25 |
| ಎಮ್ಮೆ-ಲೇಗಳು                             | ಇ.ಆರ್. ರಾಮಚಂದ್ರನ್        | 31 |
| ಒಂದು ವ್ಯತೆದ.....                        | ಪ್ರೀ. ಶ್ರೀಮಲ್ಕಿ ರಿಷಿಂಶರ್ | 34 |
| ಹುರುಳಕೆಯ್                               | ಎಚ್. ಗೋಪಾಲರ್ಕಣ್ಡ         | 37 |
| ಮುಖಿಪುಟ ವ್ಯಾಂಗ್ಯಚಿತ್ರ - ಜಿ.ಎಸ್. ನಾಗನಾಥ್ |                          |    |



ಮುದ್ರಣ : ರವಿ ಗ್ರಾಫಿಕ್ಸ್ - ಆಕ್ಷರ ಜೋಡನೆ : ಒಮ್ಮೆಗಾ ಲೇಖರ್ ಟಕ್ಸೆ

ಪ್ರಕಾಶಕರು : ಕೊರವಂಡಿ ಅಪರಂಜಿ ಟ್ರಿಸ್ಟ್, 36, 6ನೇ ಮುಖ್ಯ ರಸ್ತೆ, ಮಲ್ಲೇಶ್ವರ, ಕರ್ನಾಟಕ

ಚೆಂಗಳೂರು - 560 003. email: aparanji@hotmail.com

ಸಂಪರ್ಕ ವಿಳಾಸ: ಶ್ರೀ ಚೇಲೂರು ರಾಮಮೂರ್ತಿ, ಉಪ ಸಂಪಾದಕರು, ಅಪರಂಜಿ ಮಾಸಪತ್ರಿಕೆ,

ನಂ. 96, 'ಸುಕೇಶವ' ಏರಿಯನೇ ಅಡ್ಡರಸ್ಟೆ, 20ನೇ ಮುಖ್ಯ ರಸ್ತೆ, ಮೊದಲನೇ ಫೇಸ್, ಬಿ.ಎಂ. ಲೇಟೆಂಟ್, ಚೆಂಗಳೂರು - 560 068. ದೂರವಾಣಿ: 080-26688488. email: belururamamurthy@gmail.com

# ಅಪರಂಜಿ ಕಡೆ

‘ಕೆಸರಿನಲ್ಲಿ ಕಮಲು’ ಅನ್ನಬಹುದು ಈಗ !!

## ● ಪ್ರಕಾಶ



ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ - ಸುದ್ದಿ

● ಜ್ಯೇ ಜ್ಯೇ ರಾಮ್ !!



ಮಾಲ್ಯೇವ್‌ಗೆ ಶ್ರೀ ಗಣಪತಿಯವರು - ಸುದ್ದಿ

● ವಿಷ್ಣೇಶ್ವರನೇ ಕಾಪಾಡಪ್ಪ !!



ಭಾರತೀಯ ಕ್ರಿಕೆಟ್ ವಿಕೆಟ್ ಕಲೆದುಕೊಳ್ಳುತ್ತಿರುವುದು ಎಲ್ಲಿ - ಪತ್ರಿಕೆ

● ಇದು ನದೀ ಮೂಲ ಹುಡುಕಿದಂತೆ !!



ಉಪ ಲೋಕಾಯುಕ್ತ ನೇಮಕ; ಸಿ.ಜಿ. ಗರಂ - ಪತ್ರಿಕೆ

● ಮುಖ್ಯಮಂತ್ರಿಗಳ ಜಾತಕ ಯಾರಿಗಾದರೂ ತೋರಿಸಬಹುದು !!



ಸೇನಾಪತಿಗೆ ಸರ್ಕಾರಿ ಜನ್ಯ ದಿನವೇ ಖಾಯಂ - ಸುದ್ದಿ

● ಸದ್ಯ, ಅವರು ಎರಡು ಜನ್ಯದಿನಗಳನ್ನು ಆಚರಿಸಬೇಕಾಗಿಲ್ಲ !!



‘ವಿಧಾನಸಭೆಯಲ್ಲಿ C.C.T.V.ಗಳನ್ನು ಒಳಗೊಂಡಿಲ್ಲ’

ಎಂಬುದು ಶುದ್ಧ ಕುಹಕ !!



ಕಾಂಗ್ರೆಸ್‌ನ ‘ಕೈ’ಯಲ್ಲಿ FATE LINE ಇಲ್ಲವೆಲ್ಲ ಅಂತ ನಮ್ಮ ಓದುಗರು ಕಳವಳ ಪಡುತ್ತಿದ್ದಾರೆ !!





## “ಚಿಗುರಿದ ಪ್ರಜ್ಞ” ಪ್ರಸಂಗ

- ವಸ್ತ್ರನೆ

ಮಲ್ಲೇಶ್ವರದಲ್ಲಿ ಸ್ವಾಮಿ ಸುಖಿಯೋಧಾನಂದರ ಪ್ರವಚನ ಕೇಳಕ್ಕೆ ಅಂತ ಆ ಸಂಚೇ ಶರ್ಲೇವಿನನ್ನು ಕರೆದುಕೊಂಡು ಹೋಗಿದ್ದೆ. ಕರೆದುಕೊಂಡು ಅನ್ನಪುದಕ್ಕಿಂತ ಎಳೆದುಕೊಂಡು ಎಂಬ ಪದ ಹೆಚ್ಚು ಸೂಕ್ತವೇನೋ. “ಈ ಭಗವದ್ಗೀತೆ ಎಲ್ಲಾ ನನ್ನ ಜಾಯಮಾನಕ್ಕೆ ಒಗ್ಗೋದಿಲ್ಲ” ಎನ್ನುತ್ತಲೇ ಒಲ್ಲದ ಮನಸ್ಸಿನಿಂದ ನನ್ನ ಜೊತೆ ಬಂದಿದ್ದ ಅವನ ಅದ್ವಷ್ಟ ಆಟದ ಮೃದಾನದ ತುಂಬಾ ಜನಸ್ತೋಮು ತುಂಬಿ ತುಳುಕುತ್ತಿತ್ತು. ಕಾಲಿದುಪುದಕ್ಕೆ ಜಾಗ ಇರಲಿಲ್ಲ. ದ್ವಾನಿವರ್ಧಕಗಳ ಹಾವಳಿಯಿಂದ ಸ್ವಾಮಿಜೀಯವರ ಮಾತಿಗಿಂದ ಹೆಚ್ಚಾಗಿ ಪ್ರತಿಧ್ವನಿ ಜೋರಾಗಿತ್ತು. ಹಾಗಾಗಿ ಬದಲಿ ಕಾರ್ಯಕ್ರಮ ಹುಡುಕಬೇಕಾಯಿತು. ಹತ್ತಿರದಲ್ಲೇ ಇದ್ದ ಸಿ.ಟಿ.ಆರ್.ಗೆ ನುಗ್ಗಿ ಎಣ್ಣೆಯಲ್ಲಿ ಮುಳುಗಿಸಿ ಎತ್ತಿದ್ದ ಮಸಾಲೆ ದೋಸೆ ತಿಂದು ಬನಶಪರಿ ಸೇರಿದಾಗ ರಾತ್ರಿ ಬಂಭತ್ತಾಗಿತ್ತು. ಮನೆಯ ಹೊರಬಾಗಿಲಿನ ಆಚೆ ಇದ್ದ ಬಂದು ಜತೆ ಷಾಗಳು ಯಾರೋ ಮನೆಗೆ ಬಂದಿರುವ ಸಂಗತಿಯನ್ನು ಸೂಚಿಸುತ್ತಿದ್ದವು. ಶರ್ಲೇವಿ ಒಳಕ್ಕೆ ಹೋಗುವ ಬದಲು ಆ ಷಾಗಳನ್ನೇ ದಿಟ್ಟಿಸುತ್ತಾ ಅಲ್ಲೇ ಗ್ರಹಿಸಿ ನಿಂತ. ನಾನು ಅಲ್ಲೇ ನಿಂತು ಅವನಂತೆಯೇ ಆ ಷಾಗಳನ್ನು ಬಹು ಕುಶಾಪಲದಿಂದ ನೋಡಿದೆ.

ಕವ್ಯ ಬಣ್ಣದ ಆ ಷಾಗಳು ಹಳೆಯವಾದರೂ ಆದರ ಯಜಮಾನ ಅವಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದ ಚೆನ್ನಾಗಿ ಪಾಲಿಷ್ ತೀಡಿದ್ದ ಆವು ಮಿರಮಿರನೆ ಮಿಂಚುತ್ತಿದ್ದವು. ನಾನು ನೋಡುತ್ತಿದ್ದಂತೆಯೇ ಶರ್ಲೇವಿ ಅವಗಳನ್ನು ಕ್ಷೇತ್ರಿಯಿಂದ ಎತ್ತಿ ಪಾದದ ಭಾಗವನ್ನು ಪರಿಷ್ಕಾರಿಸಲು ಪ್ರಾರಂಭಿಸಿದ. ಹಳೆಯ ಷಾಗಳಾಗಿದ್ದರಿಂದ ಸ್ವಲ್ಪ ಸದೆದ್ದು ಬಿಟ್ಟು ನನಗೆ ಹೆಚ್ಚಿನದೇನೂ ಕಾಣಿಸಲಿಲ್ಲ.

“ಈ ಷಾಗಳ ಮಾಲಿಕನ ಬಗ್ಗೆ ಏನೆಲ್ಲಾ ಹೇಳಬಲ್ಲೇ?” ಅಂತ ಶರ್ಲೇವಿ ಕೇಳಿದ.

“ಸ್ವಲ್ಪ ಹಳೆಯ ಷಾಗಳು. ಚೆನ್ನಾಗಿ ಪಾಲಿಷ್ ಮಾಡಿ ಕಾಪಾಡಿಕೊಂಡು ಬಂದಿದ್ದಾನೆ. ಅಮ್ಮ ಬಿಟ್ಟು ಇನ್ನೇನು ಹೇಳುಕ್ಕಾಗುತ್ತೇ?” ಅಂದೆ.

“ಸಾರ್ಥಕವಾಯಿತು. ನಾನು ಹೇಳುವೀ ಕೇಳು. ಈ ಷಾಗಳ ಮಾಲಿಕ ಆರಡಿ ಎತ್ತಿರದ ದಢೂತಿ ಮನುಷ್ಯ. ಬಲಗಾಲು ಸ್ವಲ್ಪ ಉನ. ಗಯ್ಯಾಳಿ ಹೆಂಡತಿ. ಕಂಪ್ಯೂಟರುಗಳೊಂದಿಗೆ ಈತನ ಕೆಲಸ. ಸಿ.ವಿ. ರಾಮನ್ ನಗರದ ನಿವಾಸಿ. ಇಮ್ಮ ಮಾಹಿತಿ ಕಣ್ಣಿಗೆ ಕಾಣುವಂತೆಯೇ ಇವ. ನನ್ನ ಭೂತಗನ್ನಡಿ ಇದಿದ್ದರೆ ಇನ್ನೂ ಸ್ವಲ್ಪ ಮಾಹಿತಿ ಪಡೆಯುತ್ತಿದ್ದ” ಅಂದ ಶರ್ಲೇವಿ.

ನಾನು “ಅರೆ, ಅದು ಹೇಗೆ....” ಅನ್ನಪೂರ್ಣಲ್ಲಿ ಬಾಗಿಲು ತಾನಾಗಿಯೇ ತರೆಯಿತು. ಸೊಟು ಧರಿಸಿದ ಆಜಾನುಬಾಹು ಒಬ್ಬ ಬಾಗಿಲಲ್ಲಿ ನಿಂತಿದ್ದು.

“ನನ್ನ ಹೆಸರು ಅಚಿತ್. ಶರಲೇವಿ ಅವರನ್ನು ನೋಡುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ. ನಾನು ಬಂದಾಗ ನೀವು ಇಲ್ಲದ್ದರಿಂದ ನಿಮ್ಮ ಮನೆಯಲ್ಲಿದ್ದವರು ಬಾಗಿಲು ತರೆದು ನನ್ನನ್ನು ಇಲ್ಲಿ ಕುಳಿತುಕೊಳ್ಳಲು ಹೇಳಿದರು. ನೀವಿಬ್ಬರೂ ಲಿಫ್ಟ್ ಬಾಗಿಲಿನಿಂದ ಹೊರಬಂದು ಕಾರಿಡಾರಿನಲ್ಲಿ ಬರುತ್ತಿದ್ದುದು ಈ ಕಿಟಕಿಯಿಂದ ಕಾಣಿಸಿತು. ಎಷ್ಟು ಹೊತ್ತಾದರೂ ನೀವುಗಳು ಒಳಗೆ ಬರಲೇ ಇಲ್ಲ. ನಾನು ಕಿಟಕಿಯಿದ ನೋಡಿದಾಗ ನೀವಿಬ್ಬರೂ ನನ್ನ ಪೊಗಳನ್ನು ಪರಿಶೀಲಿಸುತ್ತಿದ್ದುದು ಕಂಡಿತು. ಕುಶೂಹಲದಿಂದ ನಾನೇ ಬಾಗಿಲು ತೆಗೆದೆ. ಕ್ಷಮೆ ಇರಲಿ.” ಅಂದ ಆ ಆಸಾಮಿ.

ಶರಲೇವಿ ಪೊಗಳನ್ನು ಬಾಗಿಲ ಬಳಿಯಲ್ಲೇ ಇರಿಸಿ ಒಳಕ್ಕೆ ನಡೆದ. ನಾನೂ ಹಿಂಬಾಲಿಸಿದೆ. ಅಚಿತ್ ನನ್ನ ಹಿಂದೆ ನಡೆದು ಬಂದು ಸೋಘಾದಮೇಲೆ ಕುಳಿತೆ. ಅವನು ನಡೆಯುವಾಗ ಸ್ವಲ್ಪ ಕಾಲೆಂಧಿಯತ್ತಿದ್ದುದನ್ನು ನಾನು ಗಮನಿಸಿದೆ.

ಶರಲೇವಿ ಒಂದು ನಿಮಿಷ ಒಳಗೆ ಹೋಗಿ ಬಂದು ಅನಂತರ ಸಾವಧಾನವಾಗಿ ತನ್ನ ಎಂದಿನ ಆಸನದಲ್ಲಿ ಕುಳಿತೆ. ನಾನು ಕುಶೂಹಲದಿಂದ ಹೊಸದೊಂದು ಪ್ರಕರಣ ತರೆದುಕೊಳ್ಳುವುದನ್ನು ನಿರಿಳ್ಳಿಸುತ್ತಾ ಉಂಟದ ಮೇஜಿನ ಬಳಿ ಕುಳಿತೆ.

“ಹೇಳಿ ಅಚಿತ್ ರವರೇ, ನೀವು ಸಿ.ವಿ. ರಾಮನ್ ನಗರದ ನಿವಾಸಿ, ಕಂಪ್ಯೂಟರುಗಳೊಂದಿಗೆ ನಿಮ್ಮ ಕೆಲಸ ಎಂಬ ಅಂತ ಬಿಟ್ಟು ನಿಮ್ಮ ಬಗ್ಗೆ ನನಗೇನೂ ತಿಳಿಯದು. ಹೇಳಿ, ನಿಮಗೇನು ಸಹಾಯ ಮಾಡಬಲ್ಲಿ?” ಎಂದು ಹೇಳಿದ ಶರಲೇವಿ.

ಅಚಿತ್ ತಲ್ಲಿಗೊಂಡಿದ್ದ ಹಾಗೆ ಕಂಡಿತು. ಮೇಜಿನ ಮೇಲಿದ್ದ ನೀರಿನ ಹೊಜಿಯಿಂದ ಒಂದು ಲೋಟಕ್ಕೆ ನೀರು ಬಗ್ಗಿಸಿ ಅವನಿಗೆ ಕುಡಿಯಲು ಕೊಟ್ಟೆ.

“ಅರೆ, ಅದು ಹೇಗೆ ನನ್ನ ನಿವಾಸ, ವ್ಯತೀಯ ಬಗ್ಗೆ ಅಷ್ಟು ಬೇಗ ಉಹಿಸಿದಿರಿ?” ಅಂತ ಭಯ ಮಿಶ್ರಿತ ಆಶ್ಚರ್ಯದಿಂದ ಹೇಳಿದ.

“ಉಹೆ ಮಾಡುವುದು ವ್ಯಜಾನಿಕ ವಿಧಾನ ಅಲ್ಲ ಅಚಿತ್. ನಿಮ್ಮ ಪೊಗಳ ಪಾದದಲ್ಲಿ ಎರಡು ತೆಳುವಾದ ಅಡ್ಡಗೆರಗಳು ಮೂಡಿದ್ದವು. ಕಂಪ್ಯೂಟರ್ ಮೇಜಿನ ಕೆಳಗಿನ ಅಡ್ಡಪಟ್ಟಿಯ ಮೇಲೆ ಹಾದಗಳನ್ನು ಇರಿಸುವುದರಿಂದ ಮೂಡುವ ಗರೆಗಳು ಅವು. ಒಂದು ಪೂರ್ವಿನ ಒಳ ಅಂಚಿನಲ್ಲಿ ಬಿಳಿ ಮಿಶ್ರಿತ ಕಂದು ಬಣ್ಣದ ಸುದ್ದೆ ಮಣಿನ ಕಣಗಳನ್ನು ಕಂಡೆ. ಅಂತಹ ಮಣಿ ಸಿ.ವಿ. ರಾಮನ್ ನಗರದ ಮೆಟ್ರೋ ಕೆಲಸದ ತಾಣದಲ್ಲಿ ಮಾತ್ರ ಕಂಡುಬರುವ ಮಣಿ. ಈಗ ಹೇಳಿ ನಿಮ್ಮ ಸಮಸ್ಯೆ ಏನು? ನಿಮ್ಮನ್ನು ನೋಡಿದರೆ ತಲ್ಲಿಗೊಂಡಿರೋದು ಸ್ವಷ್ಟವಾಗಿ ಕಾಣುತ್ತೇ. ಆತಂಕ ಬೇಡ. ಈಗ ನೀವು ನಿಮ್ಮ ಸ್ವೇಚ್ಛಿತರೋಂದಿಗೆ ಇದ್ದೀರೆಂದು ತಿಳಿದು ಸಂಹೋಚವಿಲ್ಲದೆ ಹೇಳಿ” ಅಂತ ಶರಲೇವಿ ಬಹು ಸಹಾನುಭೂತಿಯಿಂದ ಹೇಳಿದ.

ಶರಲೇವಿನ ಪ್ರಾಮಾಣಿಕ ಮಾತುಗಳನ್ನು ಕೇಳಿ ಅಚಿತ್‌ನ ಕಣ್ಣೀರಿನ ಕಟ್ಟಿ ಒಡೆಯಿತು. ಜೋರಾಗಿ ಅಳಲು ಪ್ರಾರಂಭಿಸಿದ. ಅನಂತರ ಸ್ವಲ್ಪ ಸಾವರಿಸಿಕೊಂಡು “ಶರಲೇವಿ ಅವರೇ

ನಾನೆಬ್ಬ ಸಾರ್ಥಕೇರ್ ಉದ್ದಮಿ. ಒಂದು ಬಿಡಿಸಲಾಗದ ಸಮಸ್ಯೆ ಉದ್ದೇಶಿ ನನ್ನ ಉದ್ದಮವೇ ಮುಳುಗುವ ಸ್ಥಿತಿ ತಲುಪಿದೆ. ದಿಕ್ಕು ತೋಚದಂತಾಗಿ ನನ್ನ ಪರಚಿತರಾದ ಮಕರಧ್ವಜ ಅವರನ್ನು ಸಲಹ ಕೇಳಿದೆ. ನಿಮ್ಮ ಅಣ್ಣಾ ಅಂತೆ ಅವರು. ನಿಮ್ಮನ್ನು ನೋಡಲು ಹೇಳಿದರು. ನೇರವಾಗಿ ಇಲ್ಲಿಗೆ ಒಡಿ ಬಂದೆ” ಎಂದ ಅಜಿತ್.

ಶರಲೇಖಿ ಎದ್ದು ನಿಲ್ಲತ್ತಾ “ಅಜಿತ್, ನಿಮ್ಮ ಆಭಿಸಿನ ವಿಳಾಸ ಕೊಟ್ಟಿ ನೀವು ಮನಗೆ ಹೋಗಿ ವಿಶ್ವಾಸಿ ತೆಗೆದುಕೊಳ್ಳಿ. ನನ್ನ ಅಣ್ಣನೊಂದಿಗೆ ಮಾತನಾಡಿ ನಿಮ್ಮ ಕೇಸಿನ ವಿವರಗಳನ್ನು ಪಡೆಯುವೆ. ನಾಳೆ ಬೆಳಗ್ಗೆ ಹತ್ತು ಗಂಟೆಗೆ ನಿಮ್ಮ ಆಭಿಸಿಗೆ ಬಂದು ನಿಮ್ಮನ್ನು ಕಾಣುತ್ತೇವೆ. ಆಗ ನಿಮ್ಮ ಸಮಸ್ಯೆ ಬಗ್ಗೆ ಮಾತನಾಡುವ. ಈಗ ನೀವು ಹೊರಡಿ” ಎಂದ.

“ನಿಜವಾಗಿಯೂ ಇದೊಂದು ಕಗ್ಗಂಟಾಗಿ ಕೂಡಿದೆ. ಒಂದು ವೇಳೆ ಇದು ಅತಿಮಾನುಷ ಸಮಸ್ಯೆ ಆಗಿದ್ದರೆ ಏನು ಮಾಡೋದು?” ಅಂತ ಬಂದು ಹೊಸ ಕಳವಳ ವ್ಯಕ್ತಪಡಿಸಿದ ಅಜಿತ್.

“ಹಾಗೇನಾದ್ದೂ ಆಗಿದೆ ನಂಜುಡೆಶ್ವರನಿಗೆ ಹರಸಿಕೊಳ್ಳೋಣ. ಬಹಳ ಸ್ತ್ಯ ನಮ್ಮ ಮನದೇವರು. ಈಗ ನೀವು ಆರಾಮವಾಗಿ ಮನಗೆ ಹೋಗಿ” ಎಂದು ಹೇಳಿ ನಮ್ಮ ಅಭ್ಯಾಗತನನ್ನು ಸಾಗಹಾಕಿದ ಶರಲೇಖಿ.

ಅಜಿತ್ ಹೊರಟಮೇಲೆ, ನಾನು ಶರಲೇಖಿನನ್ನು ಕುರಿತು, “ಆರೆ, ಇದೊಂದು ವಿಚಿತ್ರ ಕೇಸು. ನಮ್ಮ ಗಿರಾಕಿ ಬಹಳ ಕಳವಳಗೊಂಡಿರೋ ಹಾಗೆ ಕಾಣುತ್ತೆ. ಅಲ್ಲ ನೀನೇಳೆ ಅವನನ್ನ ಹಾಗೆ ಅವಸರದಿಂದ ಸಾಗಹಾಕಿದೆ. ಕಡೆಯಪಕ್ಕ ಅವನ ಕೇಸಿನ ವಿವರಗಳನ್ನಾದರೂ ತಿಳಿದುಕೊಂಡಿದ್ದರೆ ಒಳ್ಳೆಯದಾಗಿತ್ತು ಅಲ್ಲವೇ?” ಅಂತ ಆಕ್ಷೇಪಿಸಿದೆ.

“ನಾವು ಬಳಕ್ಕೆ ಬರೋ ಹೊತ್ತಿಗೆ ಮಕರಧ್ವಜನಿಂದ ಎಸ್‌ಎಂಎಸ್ ಬಂದಿತ್ತು. ಅಜಿತ್ ತೀವ್ರ ಕಳವಳದಲ್ಲಿರೋದ್ದಿಂದ ಕೇಸಿನ ವಿವರಗಳನ್ನು ಕೇಳಿದ್ದೇ ಹೇಳಿದ್ದೇ ಹೇಳುಕ್ಕೆ ಶುರು ಮಾಡ್ತಾನೆ. ನಿಮಗೆ ರಾತ್ರಿಯಲ್ಲಾ ಜಾಗರಣ ಆಗುತ್ತೆ. ವಿವರಗಳನ್ನು ನಾನು ಬೆಳಗ್ಗೆ ಹೇಳ್ತೇನಿ. ಈಗ ಅವನನ್ನು ಸಾಗಹಾಕಿಬಿಡು ಅಂತ ನಮ್ಮಣ್ಣ ಬರೆದಿದ್ದ ಅದಕ್ಕೇ ಅವನಿಗೆ ಅಷ್ಟು ಬೇಗ ವಿದಾಯ ಹೇಳಿದೆ” ಅಂದ ಶರಲೇಖಿ.

“ಅದ್ದರಿ, ಅವನ ಹೆಂಡತಿ ಗಯ್ಯಾಳಿ ಅಂತ ಷೂ ನೋಡಿ ಹೇಗೆ ಹೇಳಿದೆಯೋ ಮಾರಾಯಾ?” ಅಂತ ಕೇಳಿದೆ.

“ಷೂ ಪಾದದ ಮುಂದಿನ ತುದಿಯಲ್ಲಿ ತೇಗದ ಮರದ ವಾನಿಷ್ ಅಂಟಕೊಂಡಿತ್ತು ಯಾರಾದರೂ ಷೂವನ್ನು ಕೋಪದಿಂದ ಬಾಗಿಲಿನ ಕಡೆಗೆ ಎಸೆದರೆ ಮಾತ್ರಾ ಹಾಗೆ ಬಾಗಿಲಿನ ವಾನಿಷ್ ಷೂವಿನ ಪಾದದ ತುದಿಗೆ ಅಂಟೋದು. ಗಂಡನ ಷೂವನ್ನು ಹೆಂಡತಿ ಎಸೆಯದೇ ಪ್ರೇಯಿಸಿ ಎಸೆಯತ್ತಾಳೆಯೇ?” ಎಂದು ಶರಲೇಖಿ ನಸುನಕ್ಕೆ.

ಮಾರನೆಯ ಬೆಳಗ್ಗೆ ಅಜಿತ್‌ನ ಆಭಿಸಿಗೆ ಹೋಗುವ ಹೊದಲು ಮಕರಧ್ವಜನ ಮನಗೆ ಹೋದೆವು. ಮಕರಧ್ವಜ ನಮ್ಮನ್ನು ಬರಮಾಡಿಕೊಂಡು, “ಅಜಿತ್‌ನ ಕೇಸು ಸ್ವಲ್ಪ ವಿಚಿತ್ರ

ಅಂತಾನೇ ಅನ್ವಯಮತ್ತೆ. ಸಂಕ್ಷಿಪ್ತವಾಗಿ ಹೇಳೋದಾದ್ದೆ ಅವನ ಆಫೀಸಿನ ಕಂಪ್ಯೂಟರುಗಳೆಲ್ಲಾ ವಿಚಿತ್ರವಾಗಿ ವರ್ತಿಸುಕ್ಕೆ ಪ್ರಾರಂಭಿಸಿದೆ. ಅನೇಕ ತಳ್ಳರು ಬಂದು ಪರಿಶೀಲಿಸಿ, ವೈರಸ್‌ನ್ನು ಮಾಲ್‌ವೇರ್‌, ಇವು ಯಾವುವೂ ಇಲ್ಲ ಅಂತ ಧ್ವಂಪದಿಸಿದ್ದಾರೆ. ಯಾರಾದರೂ ಆಫೀಸಿನ ಪ್ರೋಗ್ರಾಮರ್‌ಗಳನ್ನು ತಾವೇ ನಿರ್ಮಿಸಿ ಬಳಸುತ್ತಿರುವ ರಿಮೋಟ್ ಸಾಧನ ಇರಬಹುದೇ ಅಂತ ನಿರ್ಧರಿಸಿ, ಅವನನ್ನು ನಿನ್ನ ಹತ್ತಿರ ಕಳುಹಿಸಿದೆ. ಅಂತಹ ಸಾಧ್ಯತೆನೂ ಇಲ್ಲ ಅಂತ ಅಜಿತ್‌ನ ಅಭಿಪ್ರಾಯ. ಅವನು ತೇವೆ ಕಳುವಳಿದಲ್ಲಿರೋದ್ದಿಂದ ಅವನ ಅಭಿಪ್ರಾಯದ ಜೊತೆ ನಿನ್ನ ಸ್ವತಂತ್ರ ಅಧ್ಯಯನ ನಮ್ಮನ್ನು ಸ್ತೇ ಸಂಗತಿಯ ಸನಿಹಂತ್ಕೆ ಕೊಂಡೊಯ್ದುಬಹುದು” ಎಂದು ಹೇಳಿದ.

ಮರಕರಧ್ವಜನನ್ನು ಬಿಳೆಗ್ಗೊಂಡು ಅಲ್ಲಿಂದ ಹೊರಟೆವು. ಶರಲೇಖಿ ನನ್ನನ್ನು ಕುರಿತು, “ನಾನು ಅಜಿತ್‌ನ ಆಫೀಸಿಗೆ ಹೋಗಿ ಪ್ರಾರಂಭಿಕ ಮಾಹಿತಿ ಸಂಗ್ರಹಿಸಿ ಬರುತ್ತೇನೆ. ಸಂಜೆಗೆ ಘಾಟಿನಲ್ಲಿ ಮತ್ತೆ ಭೇಟಿಯಾಗೋಣ” ಎಂದು ಹೇಳಿ ಹತ್ತಿರದಲ್ಲಿ ಬರುತ್ತಿದ್ದ ಆಟೋ ಹತ್ತಿ ಹೊರಟುಬಿಟ್ಟು ನನಗೆ ಇಂದಿರಾನಗರದಲ್ಲಿ ಕೆಲಸವಿತ್ತು. ಎಂ.ಜಿ. ರಸ್ತೆಗೆ ಹೋಗಿ ಅಲ್ಲಿಂದ ಮೆಟ್ರೋದಲ್ಲಿ ಸವಾರಿ ಮಾಡೋಣ ಎಂದುಕೊಂಡು ಕಂಟೋನ್‌ಎಂಟ್ ಕಡೆ ಹೊರಟೆ.

ನಾನು ಬನಶಂಕರಿಯಲ್ಲಿನ ನಮ್ಮ ಘಾಟಿಗೆ ಹಿಂತಿರುಗಿದಾಗ ಸಂಚೆ ಏಳುಫಂಟೆ ಆಗಿತ್ತು. ಶರಲೇಖಿ ಅಪ್ಪಹೋತ್ತಿಗಾಗಲೇ ಮನಗೆ ಹಿಂತಿರುಗಿ ನನ್ನ ಬರುವನ್ನೇ ಕಾಯುತ್ತಿದ್ದು.

“ವಶ್ನು, ನಾವು ಈಗಲೇ ಅಜಿತ್‌ನ ಆಫೀಸಿಗೆ ಹೋಗಬೇಕು. ಇನ್ನು ಅರ್ಥಫಂಟೆಯಲ್ಲಿ ಅವರ ಕಾರು ಬರುತ್ತೇ” ಎಂದ ಶರಲೇಖಿ.

“ಬೆಳಗ್ಗೆ ಮೊದಲು ಅಜಿತ್‌ನ ಭೇಟಿ ಮಾಡಿದೆ. ಎಂತೆಂತೆಹ ಕಂಪ್ಯೂಟರ್ ತಳ್ಳರನ್ನು ಕರೆಸಿ ತೋರಿಸಿದರೂ ಅವರ್ಯಾರೂ ಇವನ ಸಿಸ್ಟಮಿನ ವಿಚಿತ್ರ ನಡವಳಿಕೆನ ಸರಿಪಡಿಸುಕ್ಕೆ ಆಗಲಿಲ್ಲವಂತೆ.” “ಏನದು ಈ ವಿಚಿತ್ರ ನಡವಳಿಕೆ?” ಅಂತ ಕೇಳಿದೆ. ಕಂಪ್ಯೂಟರುಗಳು ತಾವೇ ತಾವಾಗಿ ಸ್ವಾಫ್ರೋ ಆಗೋದು. ತಾವಾಗಿಯೇ ಸ್ವಾಫ್ರೋ ಆಗೋದು. ಕೆಲವು ಸಾಫ್ಟ್‌ವೇರ್‌ಗಳ ಕಾರ್ಯದಲ್ಲಿ ಅಡಚಣೆ ತರೋದು ಇವಲ್ಲಾ ಕೆಳೆದ ಒಂದು ವಾರದಿಂದ ಆಗ್ತಾ ಇದೆಯಂತೆ. ನಾನು ಅವನ ಆಫೀಸಿನಲ್ಲಿರುವ ಎಲ್ಲ ಪ್ರೋಗ್ರಾಮರುಗಳನ್ನೂ ಇಂಟರ್‌ಪ್ರೋ ಮಾಡಿದೆ. ಯಾರಲ್ಲೂ ಸಂಶಯಾಸ್ಪದ ನಡವಳಿಕೆ ಕಂಡು ಬರಲಿಲ್ಲ. ಕೊನೆಗೆ ಅವರ ಸಂಸ್ಥೆಯ ಟೀಫ್‌ಕ್ರಿಯೆಟ್‌ರ್ ಇಂದುಮತ್ತಿ ಅವರನ್ನು ಸಂದರ್ಶಿಸಿದೆ. ಆಕೆ ಇಂದು ಸಂಚೆ ಆಫೀಸಿಗೆ ಬನ್ನಿ ನೀವೇ ಈ ವಿಚಿತ್ರ ನಡವಳಿಕೆನ ಪ್ರತ್ಯಕ್ಷಾವಾಗಿ ನೋಡಬಹುದು. ಅಂತ ಆಹ್ವಾನಿಸಿದ್ದಾರೆ.....” ಎನ್ನಿತ್ತಿರುವಾಗಲೇ ಕಾರು ಬಂತು. ನಾವಿಬ್ಬರೂ ಹೊರಟೆವು.

ಅನ್ನೇಷಣಾ ಸಾಫ್ಟ್‌ವೇರ್ ಕಂಪನಿಯ ಆಫೀಸ್ ಭವ್ಯವಾಗಿತ್ತು. ಇಂದುಮತ್ತಿ ಅವರು ನಮ್ಮನ್ನು ಆದರದಿಂದ ಸ್ವಾಗತಿಸಿ ಅವರ ಆಫೀಸಿಗೆ ಕರೆದೊಯ್ದರು. ಶರಲೇಖಿ ನನ್ನನ್ನು ಅವರಿಗೆ ಪರಿಚಯಿಸಿ ಅವರೇ ಮಾತನಾಡಲಿ ಎಂದು ಸುಮ್ಮನೆ ಕುಳಿತ್ತ.

ಇಂದುಮತಿ ಪ್ರಾರಂಭಿಸಿದರು.

“ನೋಡಿ ನಮ್ಮ ಆಭಿಸಿನ ಕೆಲಸವೆಲ್ಲಾ ಆಟ್‌ಫಿಫಿಯಲ್ ಇಂಟೆಲಿಜನ್ಸ್ ಕುರಿತದ್ದು ಕಂಪ್ಯೂಟರುಗಳು ಮಾನವನ ಮಿದಿಳಿನ ಕ್ರಿಯೆಯನ್ನು ಅನುಕರಿಸಿ ಹೆಚ್ಚು ಸಂಕೀರ್ಣ ಕೆಲಸಗಳನ್ನು ಮಾಡುವಂತೆ ನಮ್ಮ ಸಾಹ್ಯವೇರೂ ಸಹಾಯಮಾಡುತ್ತದೆ. ಕೆಲಸವೆಲ್ಲಾ ಬಹು ದ್ವಾರಕೆಯಿಂದ ಸಾಗುತ್ತಿತ್ತು. ಒಮ್ಮೆಲೇ ಕೆಂದ ವಾರದಿಂದ ಬೆಳಗ್ಗೆ ಅಜಿತ್ ಹೇಳಿದ ವಿಚಿಕ್ಕ ನಡವಳಿಕೆ ಶುರುವಾಗಿದೆ. ಬೇಕಾದರೆ ಆನ್ ಮಾಡಿ ತೋರಿಸುವೇ” ಅಂದರು ಇಂದುಮತಿ.

ಶರಲೇಖಿ, “ಅಮೇಲ್ ಮಾಡುವಿರಂತೆ. ಈಗ ಕಂಪ್ಯೂಟರ್ ಮಾನವನ ಮಿದಿಳನ್ನು ಅನುಕರಿಸುತ್ತೇ ಅಂದಿರಿ. ಹಾಗಾದರೆ ಕಂಪ್ಯೂಟರಿಗೂ ಒಂದು ಮಿದಿಳನ್ನು ಹೊಲುವ ಭಾಗ ಇರಬೇಕಲ್ಲಾ ಅದ್ವಾವುದು?” ಅಂತ ಕೇಳಿದೆ.

“ಮಾನವನ ಮಿದಿಳಿನ ಕಾರ್ಯಕ್ರೆ ಹೋಲಿಸಿದರೆ ನಾವು ಸಾಮಾನ್ಯವಾಗಿ ಯೋಚಿಸುವಾಗ ನಡೆಯುವ ಎಲ್ಲ ನೆನಪಿನ ಕೆಲಸಗಳನ್ನೂ ರ್ಯಾಮ್ ಮೆಮೋರಿ ನಿರ್ವಹಿಸುತ್ತದೆ. ಜೀವಿಸಿರಲು ಅಗತ್ಯವಾದ ಉಸಿರಾಟ, ಹೃದಯದ ಬಡಿತ ಇವುಗಳಿಗೆ ಸಮನಾದ ಕಂಪ್ಯೂಟರ್ ಕೆಲಸಗಳನ್ನು ರೀಡ್ ಓನ್ ಮೆಮೋರಿ ಮಾಡುತ್ತದೆ.”

“ಈ ಮೆಮೋರಿಗಳ ಭಾಷೆ ಯಾವುದು? ತಾನು ಆ ವಿವರಗಳನ್ನು ಯಾವ ಭಾಷೆಯಲ್ಲಿ ನಿರ್ದಿಷ್ಟಿಸುತ್ತದೆ?” ಎಂದು ಕೇಳಿದ ಶರಲೇಖಿ.

“ಒಹ್, ಬೈನರಿ ಆಲ್ಗೋರಿಥಮ್ ಅದರ ಭಾಷೆ.”

“ಮೇಡಂ ಈಗ ನಿಮ್ಮ ಕಂಪ್ಯೂಟರನ್ನು ಆನ್ ಮಾಡಿ ಅದರ ಭಾಷೆಯಲ್ಲೇ ಅದರೊಂದಿಗೆ ಮಾತನಾಡಲಾಗುತ್ತದೆಯೇ?” ಎಂದು ಕೇಳಿದ ಶರಲೇಖಿ.

ಒಂದು ಕ್ಷಣಿ ಇಂದುಮತಿ ಅವಾಕ್ಷಾದರು. “ಅದರ ಭಾಷೆಯಲ್ಲಿ ನಮ್ಮ ಪ್ರಶ್ನೆ ಟೈಪ್ ಮಾಡಬಹುದು. ಆದರೆ ಯಾವ ಪ್ರೋಗ್ರಾಮನ್ನೂ ಬಳಸಿದ್ದರೆ ನಮ್ಮ ಪ್ರಶ್ನೆ ಕೇವಲ ಪ್ರಶ್ನೆಯಾಗಿಯೇ ಉಳಿಯುತ್ತೆ. ಉತ್ತರ ಬರಬೇಕಾದರೆ ಪ್ರಶ್ನೆಯನ್ನ ಯಾವುದಾದರೂ ಪ್ರೋಗ್ರಾಮಿನ ಆಶ್ಯದಲ್ಲಿ ಬರೆಯಬೇಕಾಗುತ್ತೆ” ಅಂದರು ಆಕೆ.

“ಪರವಾಗಿಲ್ಲ, ಸುಮ್ಮನೆ ಅದರ ಭಾಷೆಯಲ್ಲಿನೀನು ಯಾರು? ಅಂತ ಒಂದು ಪ್ರಶ್ನೆ ಕೇಳಿ. ನೋಡೋಣ ಏನಾಗುತ್ತೋ?”

ಆಕೆ ಕಂಪ್ಯೂಟರ್ ಆನ್ ಮಾಡಿದರು. ವಿಂಡೋಸ್‌ನಿಂದ ಡಾಸ್ ಪ್ಲ್ಯಾಟ್‌ಫಾರ್ಮಿಗೆ ಹೋಗಿ ಆಕೆ ಶರಲೇಖಿ ಸೂಚಿಸಿದ ಪ್ರಶ್ನೆಯನ್ನು ಟೈಪ್ ಮಾಡಿದರು. ನಾವೆಲ್ಲರೂ ಕುಶೋಹಲದಿಂದ ಬಿಳಿಯ ಅಕ್ಷರಗಳಿಂದ ಕವ್ಯ ತೆರೆಯನ್ನು ದಿಟ್ಟಿಸುತ್ತಿದ್ದೇವೆ. ನಾವು ನೋಡುತ್ತಿದ್ದಂತೆ ತೆರೆಯ ಮೇಲೆ ಉತ್ತರವೊಂದು ಮೂಡಿಬಂತು. “ನಾನು ಚಿಗುರಿದ ಪ್ರಜ್ಞೆ.” ಈಗ ನಾನು ಪ್ರೋಗ್ರಾಮರುಗಳ ಹಂಗಿಲ್ಲದೇ ಆ ಸಂಕೀರ್ಣ ಯಂತ್ರವನ್ನು ನಿರ್ವಹಿಸಬಲ್ಲೇ:

ಶರ್ತೆಲ್ಲ ತಕ್ಷಣ ಇಂದುಮತಿಯವರಿಗೆ ಕಂಪ್ಯೂಟರನ್ನು ಸ್ಥಿರ್ಚೊ ಅಥ ಮಾಡಲು ಹೇಳಿದ. ಆಕೆ ಸ್ಥಿರ್ಚೊ ಅಥ ಮಾಡಿದರು.

ಶರ್ತೆಲ್ಲ, “ಮೇಡಮ್ ಒಂದು ವಾರದ ಹಿಂದೆ ಇದರ ರ್ಯಾಮ್ ಮೆಮೋರಿಯಲ್ಲಿ ಎನಾದರೂ ಬದಲಾವಣ ಮಾಡಿದ್ದಿರಾ?” ಅಂತ ಕೇಳಿದ.

ಆಕೆ, “ಹೌದು ನಮ್ಮ ಹೊಸ ಸಾಫ್ಟ್‌ವೇರಿನ ಅಗತ್ಯಕಾಗಿ ರ್ಯಾಮ್ ಮೆಮೋರಿಯನ್ನು ಆರು ಗೀಗಾ ಬೈಟ್‌ಗಳಿಂದ ನೂರು ಗೀಗಾ ಬೈಟ್‌ಗಳಿಗೆ ಹೆಚ್ಚಿಸಿದವು” ಅಂದರು.

“ಈಗಲೇ ಆ ಹೆಚ್ಚಿಸಿದ ರ್ಯಾಮ್ ಮೆಮೋರಿಯನ್ನು ತೆಗೆದುಬಿಡ್” ಅಂದ ಶರ್ತೆಲ್ಲ. ಆಕೆ ಯಾರಿಗೂ ಕಾಯಲಿಲ್ಲ. ತಾವೇ ಒಂದು ಸ್ಮಾರ್ಟ್‌ವರನ್ನು ತಂದು ಕೆಲಸದಲ್ಲಿ ಉದ್ದೃಕ್ತರಾದರು. ಹತ್ತು ನಿಮಿಷಗಳಲ್ಲಿ ಕೆಲಸ ಮುಗಿಯಿತು. ಪುನಃ ಕಂಪ್ಯೂಟರನ್ನು ಸ್ವಾರ್ಥ್ ಮಾಡಿ ಪ್ರಶ್ನೆ ಕೇಳಿದಾಗ, ನಿರುತ್ತರ. ಎಲ್ಲಾ ಕಂಪ್ಯೂಟರುಗಳಂತೆ ಇದೂ ಒಂದು ನಿಜೀವ ಯಂತ್ರವಾಗಿ ಕುಳಿತಿತ್ತು.

“ಮೇಡಮ್ ನಿಮ್ಮ ಸಮಸ್ಯೆ ಪರಿಹಾರವಾಗಿದೆ. ಅಜಿತ್‌ರವರಿಗೆ ಪೋನ್‌ ಮಾಡಿ ಕರೆಸಿ. ನಿಮಗೆ ಬೇಕಾದ ಟೆಸ್ಟ್‌ಗಳನ್ನು ಮಾಡಿ ಸಿಸ್ಟಂ ಸರಿಯಾಗಿದೆಯೆಂದು ಖಾತರಿಪಡಿಸಿಕೊಳ್ಳಿ. ನಾವಿನ್ನು ಬರುತ್ತೇವೆ” ಎಂದು ಹೇಳಿ ಶರ್ತೆಲ್ಲ ಅಲ್ಲಿಂದ ಹೊರಟ. ನಾನೂ ಹಿಂಬಾಲಿಸಿದೆ.

ಮನೆ ಸೇರುವ ಹೊತ್ತಿಗೆ ಅಜಿತ್‌ನಿಂದ ಪೋನ್ ಕರೆ ಒಂತು. “ನಿಮ್ಮನ್ನು ಹೇಗೆ ವಂದಿಸಬೇಕೋ ತಿಳಿಯದು. ಎಲ್ಲ ಸಿಸ್ಟಂ ಗಳೂ ಎಂದಿನಂತೆ ಸರಾಗವಾಗಿ ಕೆಲಸಮಾಡುತ್ತಿವೆ. ನಾಳೆ ನಾನೇ ಬಂದು ತಮ್ಮ ಭಿರ್ಸ್ ಕೊಟ್ಟಿ ಹೋಗುತ್ತೇನೆ. ನಿಮಗೆ ನಾನು ಆಭಾರಿ. ಎಂತೆಂಹ ತಳ್ಳರಿಗೆ ತಿಳಿಯದಿದ್ದ ಅಂಶವನ್ನು ತಾವು ಅಪ್ಪು ಬೇಗ ಹೇಗೆ ಕಂಡುಹಿಡಿದರೋ ನನಗಂತೂ ತಿಳಿಯದು” ಅಂತ ಹೇಳಿದ ಅಜಿತ್.

ನಾನು “ಅಲ್ಲಾ ಮಾರಾಯಾ, ನೀನು ಕಂಪ್ಯೂಟರ್ ತಳ್ಳ ಅಲ್ಲ ಅನ್ನೋ ವಿಷಯ ನನಗೆ ಚೆನ್ನಾಗಿ ಗೊತ್ತು. ಹೆಚ್ಚಿಸಿದ ರ್ಯಾಮ್ ಮೆಮೋರಿಯಿಂದ ಕಂಪ್ಯೂಟರಿಗೆ ಸ್ವತಂತ್ರಪ್ರಳ್ಜೆ ಮೂಡುತ್ತೇ ಅಂತ ನಿನಗೆ ಹೇಗೆ ಹೊಳೆಯಿತೋ?” ಅಂತ ಕೇಳಿದೆ.

ಶರ್ತೆಲ್ಲ ನಿಧಾನವಾಗಿ ಹೀಗೆಂದ. “ಮೊನ್ನೆ ಸಂಚೆ ಆ ಎಣ್ಣೆ ಮುಸಾಲೆ ತಿನ್ನುತ್ತಿರುವಾಗ ಧ್ವನಿವರ್ಧಕದಿಂದ ಜೀವಾತ್ಮಕ ಪರಮಾತ್ಮರ ಬಗ್ಗೆ ಸ್ವಾಮೀಜಿ ಹೇಳುತ್ತಿದ್ದ ಮಾತುಗಳ ತುಳುಕು ಕಿವಿಗೆ ಬಿದ್ದಿತ್ತು. ಹೇಗೆ ಜಡವಸ್ತುವಾದ ಮನಸ್ಸು ಪರಮಾತ್ಮ ಕೊಟ್ಟಿರುವ ಚೈತನ್ಯವನ್ನು ತನ್ನದೇ ಎಂದು ಭೂಮಿಸಿ ಬೀಗುತ್ತಿರುತ್ತೆ. ಪರಮಾತ್ಮ ಆ ಚೈತನ್ಯದ ಸೆಲೆಯನ್ನು ನಿಲ್ಲಿಸಿದಾಗ ಪುನಃ ಜಡವಾಗುತ್ತೆ ಎಂದೆಲ್ಲ ಸ್ವಾಮೀಜಿ ಹೇಳುತ್ತಿದ್ದರು. ಮನುಷ್ಯ ಜೋಡಿಸಿದ ರ್ಯಾಮ್ ಮೆಮೋರಿಯಿಂದ ಮೂಡಿದ ಪ್ರಜಳ್ಳ ಶಕ್ತಿಯನ್ನು ತನ್ನದೇ ಎಂದು ಭಾವಿಸಿ ಹಾವಳಿ ನಡೆಸಿದ್ದ ಯಂತ್ರವನ್ನು ನೋಡಿದ ತಕ್ಷಣ ಈ ಸಾಮರಸ್ಯ ನೆನಂಗೆ ಬಂತು. ಸದ್ಯ ಈಗ ಅಜಿತ್ ನಿರಾತಂಕವಾಗಿ ಹೆಂಡತಿಯ ಗಯ್ಯಾಳತನವನ್ನು ಅನುಭವಿಸಬಹುದು.”



# ಟೀ-ಷಟ್ರ್‌ ಮೇಲೆ....

- ಗೌತಮ

‘ದೇಶ ಸುತ್ತು ಕೋಶ ಓದು’ ಅಂತ ಒಂದು ಗಾದೆ ಮಾತಿರೋದು ನಿಮಗೆಲ್ಲಾಗೊತ್ತೇ ಇದೆ. ಪ್ರಪಂಚವೇ ದಿನೇ ದಿನೇ ಚಿಕ್ಕದಾಗ್ನಾ ಇರೋದರಿಂದ ದೇಶ ಇನ್ನೂ ಚಿಕ್ಕದಾಗ್ನಾ ಇರೋದರಲ್ಲಿ ಹೆಚ್ಚಾರಿಕೆ ಏನೂ ಇಲ್ಲ. ಹಾಗಾಗಿ, ಗಾದೆಯ ಮೂಲಾರ್ಥ ಸ್ತೋಮೇ ಆದರೂ, ಆದರೋಳಗಿನ ಪದಗಳ ಅರ್ಥ ಬೇರೇನೇ.

‘ಇಡೀ ವಿಶ್ವವನ್ನು ಯಾರು ಬೇಗ ಸುತ್ತಿ ಬರ್ತಾರೋ ನೋಡೋಣ’ ಅಂತ ಗೈತೇ ಸುಭೃಹಣ್ಣುರ ನಡುವೆ, ಅವರಮ್ಮ ಪಂಡ್ಯಪೋಂದನ್ನು ಏರ್ವಜಿಸಿದ ಕಥೆ ಯಾರಿಗೆ ತಾನೇ ತೀಳಿಯದು ಹೇಳಿ.

ಹಾಗೇನೇ ದೇಶ ಸುತ್ತೋದರ ಬದಲು ನಮ್ಮ ಗಾಂಧಿಯನ್ನು ಮರೆತಿರುವ ಎಂ.ಜಿ. ರೋಡಿನಲ್ಲೋ ಇಲ್ಲವೇ, ಬ್ರಿಗೆಡ್ ರೋಡಿನಲ್ಲೋ ಒಂದು ರೌಂಡ್ ಹೊಡೆದರೆ, ಅದು ದೇಶ ಸುತ್ತಿದ್ದಿಂತಹ ಹೆಚ್ಚನೇ. ಅಲ್ಲಿನ ಯುವಕ ಯುವತಿಯರು (ಆ ಬೇಧವನ್ನು ಎಣಿಸುವ ಸಾಹಸಕ್ಕೆ ಕ್ಕೆ ಹಾಕದಿರೋ, ಅವಾಯ ಕಟ್ಟಿಟ್ಟಿಬುತ್ತಿ. ಆ ಭಗವಂತನೂ ನಿಮ್ಮನ್ನು ರಕ್ಷಿಸಲಾರ) ಹಾಕಿಕೊಳ್ಳುವ ಟೀ-ಷಟ್ರ್‌ನ ಮೇಲಿನ ಬರಹಗಳು ಯಾವ ಕೋಶಕ್ಕೂ ಕಡಿಮೆ ಇರೋಲ್ಲಿ ಹಾಗಾದರೆ, ಆ ಟೀ-ಷಟ್ರ್‌ನ ಮೇಲಿನ ಒಂದರಡು ಸ್ವಾಂಪಲ್ಗಳನ್ನು ನೋಡೋಣವೇ?

(ಹೆಣ್ಣಿಂದು ಧರಿಸಿದ್ದ ಟೀ-ಷಟ್ರ್‌ ಮೇಲಿನ ಸಣ್ಣ ಸಣ್ಣ ಅಕ್ಷರಗಳಲ್ಲಿದ್ದ ದೊಡ್ಡ ‘ಕೋಟ್’ (quote) ಒಂದನ್ನು ಓದಲೋಸುಗ ಹತ್ತಿರದಿಂದ ನೋಡಲು ಹೋಗಿ ‘ಭೀ + +’ ಅನ್ವಯಿಕೊಂಡ ಸ್ವಾರಸ್ಯಕರವಾದ ವಿಷಯವನ್ನು ನಿಮಗೆ ಮಾತ್ರ ಹೇಳುತ್ತಿದ್ದೇನೆ. ಬೇರೆ ಯಾರಿಗಾದರೂ ಹೇಳಿ ನನ್ನ ಮರ್ಯಾದೆಯನ್ನು ದಯವಿಟ್ಟು ತೆಗೆಯಬೇಡಿ ಬ್ಲೋಸ್. ಅದರಲ್ಲಿ ನನ್ನಾಕೆಗೆ ಮಾತ್ರ ಬಿಂಡಿತವಾಗಿಯೂ ತಿಳಿಸಬೇಡಿ. ಪ್ರಾಮಿಸ್‌ಸ್‌ಸ್‌...?)

ಒಂದರಡು ವಾರ ಓಡಾಡಿ ಒಂದಪ್ಪು ಅಣೇಮುತ್ತಾಗಳನ್ನು ಸಂಗ್ರಹಿಸಿದ್ದೀನಿ. ಟೀ-ಷಟ್ರ್‌ನ ಮೇಲಿನ ಮುತ್ತಿನಂತಹ ಮಾತುಗಳನ್ನು ಟೀ-ಷಟ್ರ್‌ ಕೋಟ್ ಎಂದು ಕರೆದರೆ ತಪ್ಪಿಲ್ಲವೆನಿಸುತ್ತೇ. ಒಂದೇ ಒಂದು ಬೇಸರದ ಸಂಗತಿ ಎಂದರೆ, ಆ ಕೋಟ್‌ಗಳಲ್ಲಾ ಕನ್ನಡದಲ್ಲಿದೇ ಕೇವಲ ಇಂಗ್ಲಿಷಿನಲ್ಲಿರುವುದು ; ? ! : @ ! \ , . #. (ಅಶ್ವಯುತ್ಕಿರುವಂತೆ ವಿಷಾದಕ್ಕೆ ಒಂದು ಚಿಹ್ನೆ ಇಲ್ಲಿರುವುದರಿಂದ, ಅಧವಾ ಹಾಗೂಂದು ಚಿಹ್ನೆ ಇರುವುದಾದರೆ ನನಗದು ತಿಳಿದಲ್ಲಿವಾದ್ದರಿಂದ, ನನಗೆ ತಿಳಿದಿರುವ ಎಲ್ಲಾ ಚಿಹ್ನೆಗಳನ್ನೂ ಕೊಟ್ಟಬಿಟ್ಟಿದ್ದೀನಿ. ನಿಮಗೆ ಬೇಕಾದ ಚಿಹ್ನೆಯನ್ನು ನೀವೇ ಆಯ್ದುಕೊಳ್ಳಬಹುದು.) ಟೀ-ಷಟ್ರ್‌ನ್ನು ಕನ್ನಡಕ್ಕೆ ತಜ್ರುಮೆ ಮಾಡಲಾಗಿದ್ದರೂ ಆದರ ಮೇಲಿನ ಕೋಟುಗಳನ್ನು ಕನ್ನಡದಲ್ಲಿ ಹೇಳುವುದು ಕಷ್ಟದ ಕೆಲಸವೇನಲ್ಲ. ಅಲ್ಲವೇ?

ಹರಕಲು ಜೀನ್ಸ್‌ಫಾರಿನೆಯೊಬ್ಬು ಕ್ರೇಳಿ ಮಾತಿನ ಟೀ-ಷರ್ಟೆಂದನ್ನು ಹಾಕಿಕೊಂಡು ಎಂ.ಜಿ. ರೋಡಿನಲ್ಲಿ ಓಡಾಡಿದರೆ ಸಾಕು, ಮಾರನೇ ದಿನ ಅಂಥ ಹತ್ತಾರು ಟೀ-ಷಟ್‌ಗಳು ಪುಟ್ಟಾಪಾತ್ರ ಮೇಲೆ ರಾರಾಚಿಸುತ್ತಾ ಇರತ್ತೇ ಮಾರಾಟಕ್ಕೆ.

ಹಾಗಾದರೆ, ತಡವೇಕೆ, ಅವೆಲ್ಲ ಕನ್ನಡದಲ್ಲಿ ಹೇಗಿರಬಹುದು ನೋಡೇಬಿಡೋಣ ನಡೀರಿ.

‘ಕುಡಿಯದೇ ಓಡಿಸಿ ಗಾಡಿಯನ್ನು;

ಕುಡಿದು ಓಡಿಸಿ ಬುದ್ಧಿಯನ್ನು’

ಬುದ್ಧಿ ಕ್ಯಾಯಲ್ಲಿದ್ದರೆ (ನಮ್ಮ), ಯಾರನ್ನು ಬೇಕಾದರೂ ಓಡಿಸಬಹುದಲ್ಲವೇ?

ಅಂಥಾದ್ದರಲ್ಲಿ ಗಾಡಿಯನ್ನು ಓಡಿಸುವುದು ಯಾವ ಮಹಾ ಕೆಲಸಾಂತೆ?

‘ದುಡ್ಡೇ ದೊಡ್ಡಪ್ಪ

ನಂಗೆ ಡ್ಯಾಡಿನೇ ದೊಡ್ಡಪ್ಪ’

ಈಗಿನ ಕಾಲದಲ್ಲಿ ಅಪ್ಪನ್ನೇ ಅಪ್ಪ ಅನ್ನೋಲ್ಲು ಇಂತಿಪ್ಪ ದಿನಗಳಲ್ಲಿ ಡ್ಯಾಡಿಗೆ ಒಂದು ಬಡ್ಡಿ ಕೊಟ್ಟು ದೊಡ್ಡಪ್ಪ ಅಂತ ಕರೆದರೆ ಯಾವ ಡ್ಯಾಡಿಗೆ ತಾನೇ ಸಂತೋಷ ಆಗೋಲ್ಲಿ? ಇದನ್ನು ಓದಿದ್ದ ಹಾಗೇನೇ ‘ದೊಡ್ಡಪ್ಪನ್’ ಜೇಬಿನಿಂದ ರುಖಾರುಖಾ ರುಪಾಯಿಗಳು (ಕ್ಷಮಿಸಿ, ನಾನು ನಮ್ಮ ಕಾಲದ ಮಾತಾತ್ಮಾ ಇದ್ದೀನಿ, ಈಗ ರುಖಾರುಖಾ ಅನ್ನೋದಿಲ್ಲ ಸರಸರ ಅಥವಾ ಪರಪರ ಅನ್ನತ್ತೇನೋ) ಕುಲಪುತ್ರನ ಜೀಬು ಸೇರುವುದರಲ್ಲಿ ಅನುಮಾನವೇ ಇಲ್ಲ.

‘ಎಲ್ಲರೂ ದಡ್ಡರಲ್ಲು

ಮದುವೆ ಆಗಿರೋ

ಜಾಣರೂ ಇದ್ದಾರೆ’

ಬರೀ ಮದುವೆ ಆಗಿರೋರೂ ಇದ್ದಾರೆ ಅಂದಿದ್ದರೆ ಸಾಕಾಗಿತ್ತು. ಆಗಿರೋ ಜಾಣರೂ ಅಂತಿರೋದರಿಂದ, ಮದುವೆ ಆಗಿರೋ ಜಾಣರೂ ಇದ್ದಾರೆ ಅನ್ನೋದನ್ನ ಕಲ್ಪಿಸಿಕೊಳ್ಳೋ ಅವಕಾಶವೂ ಇದ್ದ ಹಾಗಾಯಿತು. ಅಂತಹ ಜಾಣ ಗಂಡುಗಳಿಗೆ ಇರುವ ಇನ್ನೋಂದು ಹಸರೇ ಪೆಡ್ದರು. ಅಂದರೆ ಯಾವ ವಿವಾಹಿತ ಪತಿಯೂ (ಇನ್ನೇನು ಅವಿವಾಹಿತ ಪತಿ ಇತಾನನೆಯೇ?) ಬೇಸರ ಮಾಡಿಕೊಳ್ಳಬೇಕು ಪ್ರಾಮಾಣಿಕವಾಗಿ ಇರೋ ಸಂಗತಿಯನ್ನು ಒಷ್ಟಿಕೊಳ್ಳುತ್ತಾನೆಂದು ನಾನು ಭಾವಿಸುವುದರಲ್ಲಿ ತಪ್ಪಿಲ್ಲವಲ್ಲವೇ?

‘ಕಳೆದುಕೊಂಡದನ್ನು ಹುಡುಕುವ

ಸುಲಭದ ಉಪಾಯವೆಂದರೆ

ಇನ್ನೋಂದನ್ನು ಕೊಂಡುಕೊಳ್ಳುವುದು’

ಅಬ್ಬಿ ಎಂಧೆಂಥ ಆಲೋಚನೆಗಳು ಬರುತ್ತೇ ನೋಡಿ ನಮ್ಮ ಹುಡುಗಿರಿಗೆ. ಮುದುಕರಿಗೆ ಇದನ್ನು ನೋಡಿದರೆ ಮೈ ಪರಚಿಕೊಳ್ಳುವಂತಾದರೂ, ಯುವಕರಿಗಂತೂ ಇದೊಂದು ವಿನೋಡನ ಉಪಾಯವೆಂದು ತೋರಿದೇ ಇರದು. ಈ ‘ಕೋಟಿನ ದರ್ಜೆ’ಗೆ ಅವರೆಲ್ಲಾ ಖಂಡಿತ ‘ಹ್ಯಾಟ್‌ಆಫ್’ ಎನ್ದೇ ಇರಲಾರರು.

‘ನನ್ನ ಗೋ ಪ್ರೇಂಡ್ ಕ್ಯೂ ಕೊಟ್ಟು  
ಹೃದಯ ಖಾಲಿಯಾಯಿತು  
ಅದಕ್ಕಿಲ್ಲ ಬೇಲಿ’

ನೋಡಿ, ಭಗ್ನಪ್ರೇಮಿಯೊಬ್ಬ ಅದೆಷ್ಟು ಉಪಾಯವಾಗಿ ತನ್ನ ಮನಸ್ಸನ್ನು ತೆರೆದಿಟ್ಟಿದ್ದಾನೆ. ಅದಕ್ಕೆ, ಅಂದರೆ, ಹೃದಯಕ್ಕೆ ಬೇಲಿಯಿಲ್ಲ ಅಂದ. ಅಂದರೇನೂ? ಇಡೀ ವಿಶ್ವವೇ ಹೃದಯವಾಗಿ ಹೋಗುತ್ತದಲ್ಲವೇ? ಹಾಗಾದಾಗ ಆ ಪರಿಧಿಯೊಳಗೆ ಅದೆಷ್ಟು ಜನ ಗೋ ಪ್ರೇಂಡ್‌ಗಳು ಸೇರಿಕೊಳ್ಳಬಹುದು ನಿವೇ ಲೆಕ್ಕ ಹಾಕಿ, ಸಾಧ್ಯವಾದರೆ - ಬುದ್ಧಿ ಸಮಯ ಎರಡೂ ಒಟ್ಟೆಗೆ ಇದ್ದರ!

‘ಟಾಯ್ಲೆಟ್‌ನಲ್ಲಿ ಕೂತು ಓದುವುದು  
‘ಬಹುಕ್ರಿಯಿ’ಗೊಂದು ಉದಾಹರಣೆ’

ಇದೂ ಒಂದು ಬಹುಕ್ರಿಯೆ ಅಂತಂದರೇ೯೯..... ಆ ದೇವರೇ ಕಾಪಾಡಬೇಕು.

‘ಉಳಿತಾಯ ವಿಂಡಿಕ ಒಳ್ಳೇದು -  
ಅದು ನಿಮಗಾಗಿ ನಿಮ್ಮಪ್ಪ ಅಮೃಂದಾದರ  
ಮತ್ತೂ ಒಳ್ಳೇಯದು’

ಅಲ್ಲವೇ ಮತ್ತೇ? ತಾತ ಅಜ್ಞಯರಿಂದಾದರೆ ಮತ್ತಪ್ಪ ಒಳ್ಳೇಯದೇ. ಆದರೆ, ನಾಳೆ, ನಿವ್ವಾ ಅಪ್ಪ-ಅಮೃ ಆಗಿ ನಾಳಿದ್ದು ಅಜ್ಞ-ಅಜ್ಞ ಆಗ್ನಿರ ಅಂಬೋದನ್ನ ಮಾತ್ರ ಮರೆಯಬೇಡಿ. ಅವರಿಗಾಗಿಯಾದರೂ ನಿವ್ವ ಈಗಿನಿಂದಲೇ ಉಳಿಸಬೇಕಲ್ಲವೇ?

‘ಸ್ವರ್ಗ ಸೇರಬೇಕಾದರೆ  
ಏನು ಮಾಡಬೇಕು?  
- ಮೊದಲು ಸಾಯಬೇಕು’

ಎಲ್ಲರೂ ಸ್ವರ್ಗ ಸೇರಬೇಕೆಂಬ ಹಂಬಲದಿಂದ ಬದುಕುತ್ತಿರಿ. ಆದರೆ ‘ಇದರ’ ಬಗ್ಗೆ ಯಾರಾದರೂ ಯೋಚಿಸಿದ್ದಿರಾ? ಕಾಲ ಮಿಂಚಿಲ್ಲ ಈಗಲಾದರೂ ಯೋಚಿಸೋಳೆ ಪ್ರಾರಂಭಿಸಿ.

‘ಬದುಕನ್ನು ಗಂಭೀರವಾಗಿ ನೋಡಬೇಡಿ  
- ಬದುಕುಳಿಯಲಾರಿರ’

ಓಹ್! ಎಂತಹ ಅನುಭವದ ಮಾತು. ಬಹುಶಃ, ಬದುಕುಳಿಯದವರೇ ಈ ಮಾತನ್ನು ಹೇಳಿರಬೇಕು!

‘ನನ್ನ ಮಾತನ್ನು ಕೇಳಬೇಕೇ  
ಹಾಗಾದರೆ ತಪ್ಪು ತಪ್ಪು ಹೇಳು’

ನಿಜ ನಿಜ. ನ್ಯಾಯವಾಗಿ ಮಾತನಾಡಿದರೆ ಯಾರೂ ಈ ಮೇಲೆ ಹಾಕೊಳ್ಳೋಲ್ಲ ಬಾಯಿಗೆ ಬಂದಹಾಗೆ ಮಾತನಾಡಿದರೆ ಎಲ್ಲರ ಕಣ್ಣಗಳೂ, ಕಿವಿಗಳ ಜೊತೆ ನಿಮ್ಮತ್ತ

ತಿರುಗುತ್ತವೆ. ಆಗ, ನಿಜ ಹೇಳುವ ಪ್ರಯತ್ನ ಪಡೆಬಹುದು. ಇದೊಂದು ಯೂನಿವೆಸ್‌ಲ್ ಎಂತೋ. ಆದರೂ ಕೂಡ, ಲೋಕದಲ್ಲನೇಕರಿಗೆ ಇದು ತಿಳಿದಿಲ್ಲ!

‘ಎರಡು  
ಜೊತೆಯಾದರೆ,  
ಮೂರು?  
ಫಲಿತಾಂತಿ’

ಮೂರಾಗದೆ ಎರಡೇ ಆಗಿ ಉಳಿದರೆ, ಜೊತೆಯಾಗಿ ತಾನೇ ಏನು ಪ್ರಯೋಜನಾಂತಿನಿ?!

‘ಕಿರುನಿದ್ದೆ ಮುದಿತನವನ್ನು ತರುವುದಿಲ್ಲವಂತೆ  
ಅದರಲ್ಲಿ ಕಾರು ಓಡಿಸುವಾಗ’

ಯುವಮುದುಕರಿಗೊಂದು ಮಾರ್ಗಸೂಚಿಯಲ್ಲವೇ? ಮುಟ್ಟಿಲ್ಲದೇ ಸಾಯುವುದು ಎಂದರೇನು ಸಾಮಾನ್ಯವೇ? ಮುಟ್ಟಿನ ದ್ವೇಷಿಗಳೆಲ್ಲರೂ ಇದನ್ನು ಧಾರಾಳವಾಗಿ ಅಪ್ಪಿಕೊಂಡು ಯುವಕರಾಗಿಯೇ ಪ್ರೋಟೋ ಪ್ರೇಮುಗಳೊಳಗೆ ಸೇರಿ ಹಾರ ಹಾಕಿಸಿಕೊಳ್ಳಬಹುದು.

‘ನಾನು ಮೇಲೇರದಿರಲು  
ಗುರುತ್ವಾಕರ್ಷಣೆಯೇ ಕಾರಣ’

ಮನುಷ್ಯ ಮೇಲೇರದಿರಲು ಅನೇಕ ಕಾರಣಗಳಿರುತ್ತವು. ಮೊದಲ ಕಾರಣ ಜನ. ಮೇಲೇರಲು ಅವರು ಬಿಡುವುದಿಲ್ಲ. ಅದರೆ, ಅದಕ್ಕೂ ಮುಖ್ಯವಾಗಿ ಪ್ರಕೃತಿಯೇ ಒಬ್ಬನ್ನು ಮೇಲೇರಲು ಬಿಡದಿದ್ದರೆ ಹೀಗೆ? ಆ ನ್ಯಾಟನ್ ಈ ಗುರುತ್ವಾಕರ್ಷಣೆಯನ್ನು ಕಂಡುಹಿಡಿಯದಿದ್ದದರೆ, ಯಾರೂ ಕೆಳಗೆ ಇಳಿಯತ್ತಲೇ ಇರಲಿಲ್ಲವೇನೋ?

‘ಬ್ಯಾಸಿಯಾಗಿರಬೇಕೇ?  
ಚೀಟಿಯ ಎರಡೂ ಬದಿ  
ತಿಟಿಬಿ ಅಂತ ಬರೆದು  
ನೊಡ್ಡು ಕೊತ್ತೊಳ್ಳಿ’

ಅಬ್ಬಬಿ ಎಂತೆಂತಹ ಏಡಿಯಾಗಳು ಈ ಟೋ-ಷರ್ಟೆನ ಮೇಲೆ ಸಿಗುತ್ತಪ್ಪಾ!

‘ಮಾಡಿದ ತಪ್ಪ ನ್ನೇ ಮತ್ತೆ ಮಾಡಬೇಡಿ  
ಮಾಡಲು ಬೇಕಾದಷ್ಟು ಬೇರೆ ತಪ್ಪಗಳಿವೆ’

ಅಲ್ಲವೇ? ಎಂತಹ ಅಮೂಲ್ಯವಾದ ಸಲಹೆ ನೋಡಿ! ಅನುಸರಿಸಲು ಏನೂ ಅಡ್ಡಿ ಇಲ್ಲವಲ್ಲ? ಹಾಗಾದರೆ ಪ್ರಯತ್ನಿ ಮತ್ತೇ. ಸೋಲಂತೂ ಖಂಡಿತ ಇಲ್ಲ ಅನ್ನೋ ಆಶ್ವಸನೆಯನ್ನು ನಾನು ಕೊಡ್ಡಿನೀ. ಅಕ್ಸಾತ್, ಹಾಗೇನಾದರೂ ಸೋತರೂ ‘ಸೋಲು ಗೆಲುವಿನ ಮಟ್ಟೆ’ ಅನ್ನೋ ವೇದಾಂತ ಇದ್ದೆ ಇದೆಯಲ್ಲ.

‘ಆಮಿಷ ಒಂದನ್ನು ಬಿಟ್ಟು  
ಬೇರೆಲ್ಲವನ್ನೂ ಪ್ರತಿರೋಧಿಸಬಲ್ಲಿ’

ಮೇಲ್ಮೈಟ್ಕೆ ಇದರಲ್ಲೇನೂ ಇಲ್ಲ ಅನಿಸಬಹುದು. ಆದರೆ ಯಾವ ಪ್ರಚೋದನೆಗೂ ಒಳಗಾಗದೆ ಇನ್ನೊಮ್ಮೆ ಓದಿ. ಆಲ್ ದಿ ಬೆಸ್ಟ್

‘Rx

ರಾತ್ರಿ ಒಂದು ಮಾತ್ರ ತೊಗೊಳಿ  
ಬೆಳಿಗ್ಗೆ ಎದ್ದರೆ  
ಇನ್ನೊಂದನ್ನು ತೊಗೊಳಿ’

ನೋ ಕಾಮೆಂಟ್ಸ್ ಅಂತ ಹೇಳಿದರೆ ಎಲ್ಲವನ್ನೂ ಹೇಳಿದಂತಾಗುತ್ತದಲ್ಲವೇ?  
ಇಂತಹುದೇ ‘ನೋ ಕಾಮೆಂಟ್ಸ್’ ಕಾಮೆಂಟ್ ಗಳನ್ನು ಬೇಡುವ ಒಂದೆರಡು.....

‘ಅನುಭವ ಬೇಡದ ಒಂದೇ ವ್ಯಕ್ತಿ  
- ಅದೇ ಮದುವೆ’

‘..... ಕರ್ ಜೀಟಾಗದೇ ಇದ್ದಿದ್ದರೆ  
ವಿಂಡಿತ ಸೆಂಚುರಿ ಹೊಡಿತಿದ್ದ’

“ರಾತ್ರಿ 10 ಗಂಟೆಗೆ  
‘ಸೂರ್ಯಾದಯ’  
ನಿಮ್ಮ..... ೧೯೯೯ ಟಿಪಿಯಲ್ಲಿ”

ಹೀಗೆ ನಗೆಹನೆ, ವೇದಾಯ, ಗಾದ, ಪಡ್ಡ ಹುಡುಗರ ಅಸಡ್ಡೆಯ ಮಾತು, ಹಿರಿಯರ ಅನುಭವದ ಮಾತು, ಮಾಡಿವಂತರನ್ನು ಕೊಳುವ ಮಾತು, ಪೆದ್ದಿಗೆ ನೀಡುವ ಬುದ್ಧಿಮಾತು, ಪುಟ್ಟ ಮಕ್ಕಳ ತೊದಲುನುಡಿ, ಯಾವುದೂ ಟೀ-ಫೆರ್ನ ಮೇಲೆ ಕಾಣಿಸಿಕೊಳ್ಳಬಹುದು. ಅವಲ್ಕ್ನಾ ಆ ಅವಕಾಶಗಳು ಹೇರಳವಾಗಿವೆ.

ಇದನ್ನು ಓದಿದ ಯಾರಾದರೂ, ಟೀ-ಫೆರ್ನ ಮೇಲೆ ಕನ್ನಡದಲ್ಲಿ ಇಂತಹ ಕೊಟ್ಸ್ ಮುದ್ರಿಸಿ ಮಾರಾಟ ಮಾಡಿದರೋ (ನನಗೆ ನನ್ನ ರಾಯಲ್-ಟೀ ಕೊಡದೆ) ನನ್ನ ಮೇಲಾಣೆ.

‘ಅನುಭವದ ಬೆಲೆ, ದುಭಾರಿ ಸಮಯ’ ಒಂದು ಕೋಟ್ ಆಗಬಹುದು. ಅದು ನಿಜವೇ ಆದರೆ, ‘ನಿಜ ಎನ್ನಿವುದೇ ಒಂದು ಸುಳ್ಳ’ ಎನ್ನಿವುದು ಯಾಕೆ ಕೋಟ್ ಆಗಬಾರದು? ನಿಜದೊಳಗೆ ಸುಳ್ಳಿ ಸುಳ್ಳಿನೊಳಗೆ ನಿಜವೋ ನಾ ಕಾಣೆ.

ಇನ್ನೂ ಬರೆಯುತ್ತಾ ಕೂತರೆ ನೀವು ವಿಂಡಿತ ನನ್ನನ್ನು ಮಿಸ್-ಕೋಟ್ ಮಾಡೋಯ ಗ್ಯಾರಂಟೀ ಅನ್ನೊ ವಿವರ ನನಗೆ ಚೆನ್ನಾಗಿ ಗೊತ್ತು.

ಆದರೆ, ಟೀ-ಫೆರ್ನ ಮೇಲೆ ಕೋಟೋ, ಕೋಟಿನ ಮೇಲೆ ಟೀ-ಫೆರ್ನೋ, ಅನ್ನೊಂದನ್ನು ಮಾತ್ರ ಇನ್ನೂ ನಿರ್ಧರಿಸಬೇಕಾಗಿದೆಯಷ್ಟೆ



## ಪುಸ್ತಕ ಪರಿಚಯ



ರಸಿಕ ರಂಗ

ಮತ್ತು ಇತರ ಲೇಖನಗಳು

ಲೇಖಕರು:

ಎಜ್.ಜಿ. ಸೋಮೇಶ್ವರ ರಾವ್  
ಅಕ್ಷಯ ಪ್ರಕಾಶನ, ಬೆಂಗಳೂರು  
ಪುಟಗಳು: 310  
ಬೆಲೆ: ರೂ.160/-

ಶ್ರೀ ಎಜ್.ಜಿ. ಸೋಮೇಶ್ವರ ರಾವ್ ಅವರು ವಿಶಾಲ ಅನುಭವದ ಗಣಿ. ಬಾಜುಂಕಿನ ಉದ್ದೋಧಿಯಾಗಿ, ರಂಗಕುಟುಂಬದಲ್ಲಿ ಸಿದ್ಧಹಿತರು. ಅವರ ಮೊದಲನೇ ಪುಸ್ತಕ ಸೋಮಣಿನ ಸ್ಥಾಕ್ ನಿಂದ ಓದುಗರಲ್ಲಿ ತುಂಬಾ ಕುತೂಹಲವನ್ನುಂಟು ಮಾಡಿತ್ತು. ಪುಸ್ತಕ ರಸಿಕ ರಂಗ ಮತ್ತು ಇತರ ಲೇಖನಗಳಲ್ಲಿ ಮೂರು ಭಾಗಗಳಲ್ಲಿ ಒಟ್ಟು 68 ವೈದ್ಯಮಯವಾದ ಲೇಖನಗಳಿವೆ. ಇವುಗಳಲ್ಲಿ ಈಗಾಗಲೇ ಅಪರಂಜಿಯೂ ಸೇರಿ ನಾಡಿನ ಅನೇಕ ಹತ್ತಿಕೆಗಳಲ್ಲಿ ಪ್ರಕಟವಾಗಿವೆ. ಇಲ್ಲಿನ ಲೇಖನಗಳನ್ನು ಓದುವುದೇ ಒಂದು ಮಜ. ಓ ಲೇಖನಗಳಲ್ಲಿ ಯಾವುದನ್ನು ಹಣರಿಸುವುದು ಯಾವುದನ್ನು ಜಡುವುದು ಎನ್ನುವುದು ನಿಜವಾದ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಎಂದರೆ ನಿಂಬು ರಸಿಕ ರಂಗವನ್ನು ಕೊಂಡು ನಿಮ್ಮ ಗ್ರಂಥಭಂಡಾರದಲ್ಲಿಟ್ಟುಕೊಂಡು ಆಗಾಗ ಒಂದೊಂದು ಲೇಖನಗಳನ್ನು ಓದಿ ಸವಿಯುವುದು. ಆದರೂ ಪುಸ್ತಕವನ್ನು ಕೈಲಟ್ಟಿಕೊಂಡು ಕಣಾಡಿಸಿದೊಡನೇ ಥಟ್ಟನೇ ನಿಮ್ಮ ಮನಸ್ಸಿಗೆ ತಟ್ಟುವುದು ಸೋಮಣಿನ ಪೇಚಿನ ಪ್ರಸಂಗ - ಮದುವೆ ಮುಂಚಿನ ನನ್ನ ಲವ್ ಅಫೇರ್ - ಹೊಸ ವಷಟ್ ನಿಧಾರಣಗಳು - ಕ್ಷೋರಕ್ಕೂ ಇನ್‌ಫ್ಲೂಯಿನ್ಸೇ - ಹಿಂಗೆ. ಒಂದೊಂದೂ ವೈದ್ಯಮಯ ಅನುಭವದಿಂದಾಯ್ದಿ ಲೇಖನಗಳು. ಸೋಮಣಿ ಇನ್‌ಫ್ಲೂ ಮತ್ತಷ್ಟು ಬರೆಯಲ, ಬರೆದು ನಾಡಿನ ಜನತೆಯನ್ನು ನಗಿಸಲ ಎಂಬುದೇ ನಿಮ್ಮ ಹಾರ್ಡ್‌ಕೇ.

- ಸುಕೆಳಶವ

# ‘ಜೀ’ ಕಂಪನಿ ವಸ್ತರ್ ಧೋನಿ

‘ಚೆಸ್ಟ್ ಫಿನಿಶರ್’ ಎಂಬ ಹೆಗ್ಲಿಕೆ ಮನೋಹರ್ ಸಿಂಗ್ ಧೋನಿಯದು. ಈ ಖ್ಯಾತಿ ಎಲ್ಲೆಡೆ ಹರಡಿರುವುದರಿಂದ ಕುಖ್ಯಾತ ‘ಜೀ’ ಕಂಪನಿಯ ಸದಸ್ಯನಿಂದ ಧೋನಿಗೆ ಒಂದು ಪೋನ್ ಕರೆ ಬಂದಿತು. ಈ ಕರೆ ಇನ್ನೊಂದು ಬಗೆಯ ಫಿನಿಶ್ ಮಾಡುವ ಕೆಲಸಕ್ಕೆ ಸಂಬಂಧಿಸಿದ್ದು ಕದ್ದಲಿಸಿದ ಇಂಟರ್ಪೋಲ್ ‘ಅಪರಂಜೆ’ ಒಮುಗರಿಗಾಗಿ ಈ ಮಾತುಕರೆಯನ್ನು ನೀಡಿದೆ.

ಸಂಭಾಷಣೆ ಹೀಗೆ ಜರುಗಿದೆ : (‘ಜೀ’ ಕಂಪನಿಯ ಸದಸ್ಯ)

ಜಿ : ಹೆಲ್ಲೋ..... ಯಾರು ಮಾತನಾಡುತ್ತಿರುವುದು?

ಧೋನಿ : ಕ್ಯಾಪ್ಸ್ ಕೊಲ್ ಸ್ಟೀಂಗ್. ನೀವು ಯಾರು?

ಜಿ : ಏಯ್! ನಾನು ಜಿ ಕಂಪನಿಯ ಭಾಯ್ ಅವರ ವಿಧೇಯ ಸದಸ್ಯ ಹೈ ಪೋಲ್ಯೆಂಜ್ ಇಲ್ಲಾಸಿ. ನೀವು ತುಂಬಾ ಚೆನ್ನಾಗಿ ಫಿನಿಶ್ ಮಾಡಿರಾ ಎಂದು ಕೇಳಿದ್ದೇನೆ.

ಧೋನಿ : (ಗಲಿಬಿಲಿಗೊಂದು) ವಿಂಡಿತ. ನಾನು ಆಡುವ ಮ್ಯಾಚ್‌ಗಳನ್ನೆಲ್ಲಾ ನಾನು ಸ್ಟೇಲಾಗಿ ಫಿನಿಶ್ ಮಾಡಿನಿ ನಿಜ. ಆದರೆ ನೀವು ಯಾರು? ನನ್ನ ಈ ಪರಿಸರಲ್ ಮೊಬೈಲ್ ನಂಬರ್ ಹೀಗೆ ಸಿಕ್ಕು ನಿಮಗೆ?

ಜಿ : ಪೋ ಭೋಜೋ ಯಾರ್.. ನಮ್ಮ ಬಾಸ್ ಹೇಳಿದ್ದರು ರವಿ ಶಾಸ್ತ್ರಿಸಹ ನಿಮ್ಮ ಫಿನಿಶಿಂಗ್ ತಾರಿಫ್ ಮಾಡಿದ್ದರು ಅಂತ. ನಿಮ್ಮ ಪ್ರತಿ ಶಾಟ್ ಬುಲೆಟ್ ತರಹ ಹೋಗುತ್ತಂತೆ. ಏಕ್ ದಂ ಸ್ಟೈಲ್.

ಧೋನಿ : ಓ! ಧ್ಯಾಂಕ್ ಇಲ್ಲಾಸಿಭಾಯ್.

ಜಿ : ಅಚ್ಚಾ! ಫಿನಿಶ್ ಮಾಡೋದಿಕ್ಕೆ ನೀವು ಎಂಥಾ ಶಾಟ್ ಬಳಸ್ತೀರಿ?

ಧೋನಿ : ಅದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಅಪ್ಪ್ರೋ ಕಟ್ ಬ್ಯಾಕ್ ಪ್ರೆಟ್ ವಂಚ್, ಬಾಟಮ್ ಹ್ಯಾಂಡ್ ಡ್ರೈವ್ ಅಥ್ ಪ್ರೌಂಟ್ ಪ್ರೆಟ್. ನನಗೇನಾದರೂ ಕೋಪ ಬಂದರೆ ಬೊಲರ್ ಅನ್ನ ಚೆಚ್ಚಿ ಚೆಚ್ಚಿ ಹೆಣ್ಣುಗಾಯಿ ನೀರುಗಾಯಿ ಮಾಡಿ ಹಾಕ್ಕಿನಿ. ಮತ್ತೆ ಅವನು ನನ್ನ ಮುಂದೆ ತಲೆ ಎತ್ತುವುದೇ ಇಲ್ಲ ಅಂದ ಹಾಗೆ ಒಮ್ಮೆ ನಾನು ಮ್ಯಾಚನ್ನ ಸ್ಟೇಲಾಗಿ ಫಿನಿಶ್ ಮಾಡಲು ಹೆಲಿಕಾಪ್ಟರ್ ಶಾಟ್ ಸಹ ಬಳಸಿದ್ದೀರೆ.

ಜಿ : ಖ್ಯಾ! ನಮ್ಮ ದಂಧೆಗೆ ಹೆಲಿಕಾಪ್ಟರ್ ಶಾಟ್ ಸಹ ಬಂದಂತಾಯ್ತು. ಶಭಾತ್! ಅರೆ ಧೋನಿ ಭಾಯ್ ಸುನೋ, ನಾನು ನಿನಗೊಂದು ಸುಪಾರಿ ಕೊಡಲು ಬಯಸ್ತೀನಿ.

**ಧೋನಿ :** ಸುಪಾರಿ? ಸಾರಿ ಇಲ್ಲಾಸಿಭಾಯ್, ಇಂಡಿಯಾ ಟೀಎಂ ಗೆ ಆಯ್ದು ಆದ ಮೇಲೆ ನಾನು ಸುಪಾರಿ, ಗುಟ್ಟಾ ಮುಂತಾದ ಚೀಪ್ ಪದಾರ್ಥಗಳನ್ನು ಮುಟ್ಟುವುದೇ ಇಲ್ಲ.

**ಜಿ :** ಅರೆ ಓ ಸೆಬ್ ಬಸ್ ಕರೊ. ಒಂದು ಪಾಟೀನ ಫಿನಿಶ್ ಮಾಡಬೇಕಿದೆ. ಹತ್ತು ಖೊಕಾ ಕೊಡ್ಡಿನಿ. ರೆಡೈನಾ?

**ಧೋನಿ :** ಖೊಕಾ? ನಾನು ಪೆಸ್ಟಿ ಮಾತ್ರ ಎಂಡಾಸ್‌ ಮಾಡೋದು. ಖೊಕಾ ಹೆಸರು ಸಹ ಹೇಳೋ ಹಾಗಿಲ್ಲ ಗೊತ್ತೇನು ನಿನಗೆ?

(ಅದನ್ನು ಕೇಳಿ ಇಲ್ಲಾಸ್‌ಗೆ ಭಯಂಕರ ಖೋಪ ಒಂದು ತನ್ನ ರಿವಾಲ್ವರ್‌ನಿಂದ ಗುಂಡುಗಳನ್ನು ತಾರಿಸಿ ಕಡೆಗೆ ಹಾರಿಸುತ್ತಾನೆ. ನಂತರ ಅವನ ಮನ ಶಾಂತಗೊಳ್ಳುತ್ತದೆ.)

**ಜಿ :** ಏಯ್! ಸುಮ್ಮನೆ ವಡ ವಡ ಅನ್ನಬೇಡ. 10 ಖೋಟ ಖೊಡ್ಡಿನಿ. ಈ ಪಾಟೀನ ಸುಮ್ಮನೆ ಗಾಯಗೊಳಿಸಿದರೆ ಸಾಕು. ಫಿನಿಶ್ ಮಾಡಬೇಕಿಲ್ಲ ಆಗುತ್ತಾ ಇಲ್ಲವಾ?

**ಧೋನಿ :** ಓ! ಪಾಟ್‌ ಎಂಡಾಸ್‌ಮೆಂಟ್‌? ಯಾವ ಪಾಟ್‌?

**ಜಿ :** ಹಾಗೆ ದಂಢೆ ಬಗ್ಗೆ ಮಾತನಾಡು. ಪಾಟ್‌ ಯಾರು ಅಂದೆಯಾ? ಸಿಮೆಂಟ್ ಬ್ಯಾಸಿನೆಸ್ ಮಾಡ್ತಾರೆ. ಅವರ ಹೆಸರು ವೋಟ್‌ ಮದ್ದಾಸಿ. ಏಟಿಎಲ್ ಹರಾಜಿನಲ್ಲಿ ತುಂಬಾ ಮೋಣ ಮಾಡಿದ್ದಾರೆ ಎಂದು ನಮ್ಮ ಬಾಸ್ ಹೇಳ್ತಿದ್ದರು. ಅವರನ್ನು ಫಿನಿಶ್ ಮಾಡೋದಿಕ್ಕೆ ನಿನಿಂದ ಮಾತ್ರ ಸಾಧ್ಯ ಅಂತ ಬಾಸ್ ಹೇಳ್ತಿದ್ದರು. ನಿನಗೆ ಇದು ಒಳ್ಳೀ ಟೆಸ್ಟ್ ಆಗುತ್ತೇ. ಏನಂತಿ?

(ತಮ್ಮ ಜೀವನದಲ್ಲಿ ಪ್ರಥಮ ಬಾರಿಗೆ ಕ್ಯಾಪ್ಸ್‌ನ್ ಕೂಲ್‌ ತಾಳ್ಳಿ ಕಳೆದುಕೊಂಡಂತಿತ್ತು. ಆದರೆ ಇಲ್ಲಾಸ್‌ನ ಗೊಗ್ಗಿ ಎದುರಿಸಲು ಸಿದ್ಧರಾದರು.)

**ಧೋನಿ :** ವ್ಯೇ ವ್ಯೋಲ್ವೇಚ್‌ಜಿ, ಇದರಲ್ಲಿ ನನಗೆ ಆಸ್ತಕ್ಕಿ ಇಲ್ಲ ಎಂದು ನಿಮ್ಮ ಬಾಸ್‌ಗೆ ಹೇಳು. ನಾನು ಎರಡು ಘಾಮಾರ್ಟ್‌ಗಳಿಂದ ದೂರವಿರಲು ಬಯಸಿದ್ದೇನೆ. ಒಂದು, ವಿದೇಶದಲ್ಲಿ ಬೌನ್‌ ಇರುವ ಪಿಚ್‌ಗಳ ಮೇಲೆ ನಡೆಯುವ ಟೆಸ್ಟ್ ಪಂಡ್ಯಗಳು. ಇನ್ನೊಂದು ನೀನು ಈಗ ಹೇಳಿದ್ದು ಇನ್ನು ಮುಂದೆ ನನಗೆ ಪ್ರೋನ್‌ ಮಾಡಬೇಡ ತಿಳಿಯಿತೆ. ಇದು ಕಳಗೆ ಪ್ರೋನ್.

(ತಮ್ಮ ಪ್ರೋನ್‌ ಕಟ್ಟು ಮಾಡಿದ ಕ್ಯಾಪ್ಸ್‌ನ್ ಕೂಲ್‌ ಬ್ಯಾಟ್‌ ಹಿಡಿದು ನೆಟ್‌ ಬಳಿ ಹೋದರು. ಕಡಡಿದ್ದ ತಮ್ಮ ಮನಸ್ಸನ್ನು ಶಾಂತಗೊಳಿಸಲು ಒಂದಿಷ್ಟು ಶಾಟ್‌ಗಳನ್ನು ಬಾರಿಸಲು ಸಿದ್ಧರಾದರು.)

ಸೌಜನ್ಯ: ‘ದ ಅನ್‌ರಿಯಲ್ ಟ್ರೇಸ್’  
ಕನ್ನಡಕ್ಕೆ: ಅನಂದ



# ಸುತ್ತಮುತ್ತಲಿನವರು

- ಸಂದಿನಿ ಕಾಪಡಿ

ಇದು ಓ.ವಿ. ಮಾಧ್ಯಮದ ಉಳ್ಳಕಾಲ. ಪ್ರತಿ ಮನೆಗಳಲ್ಲಿ ಸಾವಿರಾರು ಚಾನಲ್ಗಳು ಸುದ್ದಿ ಸಮಾಚಾರ, ಮನರಂಜನೆ, ಆರೋಗ್ಯ, ಕಾಯಿದೆ, ಭಕ್ತಿ ಹೀಗೇ ನಾನಾ ತರಹಗಳ ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆ. ನನಗೋ ಸ್ಪಷ್ಟ ಸಮಾಚಾರ ನೋಡುವ ಮುಚ್ಚು ತಾತ, ತಂದೆ, ಅಣ್ಣಿ ಎಲ್ಲರಿಗೂ ಅದೇ ಮುಚ್ಚು ಮೊದಲು ಮನೆಗೆ ಒಂದು ಸುದ್ದಿ ಪ್ರತಿಕೆಗಳನ್ನೇಲ್ಲಾ ಒಂದುವುದು, ತರುವಾಯ ವಿವಿಧ ಚಾನಲ್ಗಳಲ್ಲಿ ಏನು ಸಮಾಚಾರ ಎಂದು ಕುಶಾಹಲದಿಂದ ವೀಕ್ಷಿಸುವುದು. ಬೆಳಗಿನ ಜಾವಕ್ಕೇ ಪ್ರತಿಕೆ ಹಳೆಯದಾಗಿ ಬಿಟ್ಟರೆ, ಈ 24 ಗಂಟೆಗಳ ಚಾನಲ್ಗಳಲ್ಲಿ ಹೋಸ ಹೋಸ... ಇನ್ನು ಹೋಸ... ಸುದ್ದಿಗಳು ಬಿತ್ತರಿಸಲ್ಪಡುತ್ತಿಲ್ಲ ಇರುವುದರಿಂದ ನನ್ನಂತಹವರಿಗೆ ಈ ಸುದ್ದಿ ಸಮಾಚಾರ ಚಾನಲ್ಗಳನ್ನು ಪಡೇ ಪಡೇ ನೋಡುವುದು ಒಂದು ಹವ್ಯಾಸವಾಗಿ ಬಿಟ್ಟಿದೆ. ದೇವರ ದಯೆಯಿಂದ ಮನಯಲ್ಲಿ 2-3 ಟಿ.ವಿ. ಸೆಟ್ಟುಗಳಿರುವುದರಿಂದ ಬೇರೆಯವರಿಗೆ ನನ್ನೆ ಹವ್ಯಾಸದಿಂದ ತೊಂದರೆ ಏನೂ ಆಗಿಲ್ಲ.

ಈ ಸಮಾಚಾರದ ಚಾನಲ್ಗಳು ಸುದ್ದಿ ಬಿತ್ತರಿಸುವಾಗ ಅನೇಕ ವೃಕ್ಷಗಳನ್ನು ಸಂದರ್ಶನ ಮಾಡುತ್ತಾರೆ. ಅವರು ಗಣವೃಕ್ಷಗಳೇ ಇರಬಹುದು ಅಥವಾ ಸಾಧಾರಣ ಜನತೆಯೇ ಆಗಿರಬಹುದು, ಈ ನಮ್ಮ ಗಣತಂತ್ರದಲ್ಲಿ ಎಲ್ಲರ ಅಭಿಪ್ರಾಯಗಳೂ ಮುಖ್ಯವಲ್ಪೇ? ಈಗ ನಮ್ಮ ವಿಷಯ ಬರೀ ಸಂದರ್ಶನ ಮಾತ್ರ..... ಅದರಲ್ಲಿ ನೂರಾರು ತರಹಗಳು.

ಎಳೆಯ ಹುಡುಗಿಯೋ/ಹುಡುಗನೋ ಈಗಾನೇ ಕಾಲೇಜು ಮುಗಿಂ ಚಾನಲ್ನಿನಲ್ಲಿ ಕೆಲಸಕ್ಕಿದ್ದಾನೆ. ಅರಳು ಹುರಿದಂತೆ ಪಟ ಪಟ ಇಂಗ್ಲೀಷು, ಹಿಂದಿ, ಕನ್ನಡ, ತಮಿಳು ಹೀಗೆ ಆಯಾ ಪ್ರಾರ್ಥಿಯ ಭಾಷೆಗಳಲ್ಲಿ ಭಾರೀ ಸಲೀಸಾಗಿ ಮಾತಾಡುತ್ತಾ ಜನರನ್ನು ಸಂದರ್ಶಿಸುತ್ತಾನೆ.

ಸಂದರ್ಶನ ಮಾಡಿಸಿಕೊಳ್ಳುವ ಮುಖ್ಯವೃಕ್ಷ ಸಾಮಾನ್ಯವಾಗಿ ರಾಜಕೀಯ ಧೂರಂಧರನೇ.... ಈಗ ಸಂದರ್ಶನ ಶುರುವಾಗುತ್ತದೆ. “ಶ್ರೀಯುತರೇ ಮೊನ್ನೆ ಸಂಸದಿನಲ್ಲಿ ಚರ್ಚೆ ನಡೆಯುತ್ತಿರುವಾಗ ನಿಮ್ಮ ಪಾಟಿಯ ಸದಸ್ಯರು ಈ ರೀತಿ ಮನೂದೆಯ ಕಾಳಿಯನ್ನು ಹರಿದು ಹಾಕಬಿಟ್ಟಿದ್ದ ಸರಿಯೆ?” ಎಂದು ಕೆಕ್ಕಳಿಯಿಂದ ಚಾನಲ್ನಿನ ಪ್ರತಿನಿಧಿ ಕೇಳುತ್ತಾಳೆ. “ಇದು ಶುದ್ಧ ಸುಳ್ಳ. ನಮ್ಮ ಪ್ರತಿನಿಧಿಯೇನೂ ಮನೂದೆಯನ್ನು ಹರಿದುಹಾಕಲಿಲ್ಲ ನಿಮಗೆಲ್ಲಾಗೇ ಭಾಸವಾಗಿರಬೇಕು...” ಇತ್ಯಾದಿ ಇತ್ಯಾದಿ ಮುಖಿಂದ ಹೇಳುತ್ತಾ ತನ್ನ ಪಾಟಿಯ ಹೆಗ್ಗಳಿಕೆ ಮತ್ತು ಆಳುತ್ತಿರುವ ಪಾಟಿಯ ತೆಗ್ಗಳಿಕೆ ಪ್ರಾರಂಭಿಸುತ್ತಾನೆ.

ಈ ಕಗ್ಗೆ ಎಲ್ಲರಿಗೂ ಗೊತ್ತಿರುವುದೇ ಎಂದು ಒಂದು ನಿಮಿಷವೂ ಭಾವಿಸಬೇಡಿ. ನಾನು ಹೇಳುತ್ತಿರುವ ವಿಚಾರವೇ ಬೇರೆ. ಈಗ ನೀವು ಮುಖಿಂಡನ ಮುಖಿಂಡನ ನಿಮ್ಮ ದಷ್ಟಿಯನ್ನು

ಕಿತ್ತುಹಾಕಿ ಅವನ ಸುತ್ತಮುತ್ತಲಿನವರ ಹತ್ತಿರ ತದೆಚಚಿತ್ತರಾಗಿ ನೋಡಿದೀರಾ ತಾನೇ?

ಮುಖಿಂಡನ ಬಲ ಪಕ್ಕದಲ್ಲಿನ ವ್ಯಕ್ತಿಯತ್ತ ನೋಡಿ, ಈತ ತುಂಬಾ ಗಂಭೀರವಾಗಿ ಮುಖ ಮಾಡಿಕೊಂಡಿದ್ದಾನೆ. ಮುಖಿಂಡ ಹೇಳಿದಕ್ಕೆಲ್ಲಾ ತಾನೂ ಜೋರಾಗಿ ತಲೆ ಶಾಗುತ್ತಿದ್ದಾನೆ... ಮುಖಿಂಡ ಕೋಪಿಸಿಕೊಂಡಾಗ ಇವನ ಮುಖದಲ್ಲೂ ಕ್ಷೋಧ ಸಂಭವಿಸುತ್ತದೆ. ಮುಖಿಂಡ ನಕ್ಕಾಗ ಇವನೂ ಹಿಹಿ ಎಂದು ನಗುತ್ತಾ ತನ್ನ ಕೊಳಕಾದ 32 ಹಲ್ಲುಗಳನ್ನೂ ಪ್ರದರ್ಶಿಸುತ್ತಾನೆ. ಒಮ್ಮೆಂದು ಈ ವ್ಯಕ್ತಿ ಈ ಮುಖಿಂಡನ ಸರದಾರ.. ಅಥವಾ ‘ಚಮಚಾ’!

ಈಗ ಎಡ ಪಕ್ಕದಲ್ಲಿ ನೋಡಿ, ಈ ವ್ಯಕ್ತಿ ಮುಖಿಂಡ ಹೇಳಿದಕ್ಕೆಲ್ಲಾ ತನ್ನ ಮುಖ ಚಯ್ಯೆಯಲ್ಲಿ ತಾನೂ ಹಾಜರಿದ್ದೆನ್ನಲ್ಲಾ! ಹಾಗಾದರೆ ತಾನು ನೋಡಿದ್ದಲ್ಲಾ ಸುಳ್ಳೆ ಅಥವಾ ಈ ರಾಜಕಾರಣಾದ ಹಿಂದೆ ಬೇರೇ ಏನೋ ಶರ್ದಾಯಂತ್ರವಿದೆಯೆ ಹೀಗೆಲ್ಲಾ ಯೋಚಿಸುತ್ತಿದ್ದಾನೆ.

ಅಪ್ಪರಲ್ಲಿ ಸಂದರ್ಭನ ಮುಗಿಯುತ್ತದೆ. ಅಕ್ಕಪಕ್ಕದವರು “ಸಮಾಜ ಸೇವಕ, ದಲಿತರ ಉದ್ದಾರ ದ್ವರ್ವ, ಶ್ರೀ.... ರವರಿಗೆ ಜಯವಾಗಲೀ” ಎಂದು ಕೈ ಏರಿಸುತ್ತಾ ಕೊಳಕ್ಕುತ್ತಾರೆ.

ಇದು ಒಂದು ಪ್ರಕಾರ. ಈಗ ಎರಡನೆಯ ಪ್ರಕಾರ ನೋಡೋಣ. ಡಾನಲ್ಲಿನ ಹಿರಿಯ ಪ್ರತಿನಿಧಿ ರಾಜಕಾರಣೀಯನ್ನು ಸಂದರ್ಶಿಸುತ್ತಿದ್ದಾರೆ. ಇದು ಅವರ ಪಕ್ಕ ಆಳುವ ಪಕ್ಕಕ್ಕೆ ಸಮರ್ಥನೆ ಕೊಡುತ್ತದೆಯೇ, ಇಲ್ಲವೇ ಎಂಬ ಗಹನವಾದ ವಿಷಯ.

ರಾಜಕಾರಣೀ ಗಂಭೀರವಾಗಿಯೇ ಪ್ರಶ್ನೆಗಳನ್ನು ಉತ್ತರಿಸುತ್ತಿದ್ದಾನೆ. ಅವನ ಪಕ್ಕದಲ್ಲಿರುವವ ತೀರಾ ಗಂಭೀರನಾಗಿಬಿಟ್ಟಿದ್ದಾನೆ. ನಾಲ್ಕು ಸಲ ಪಟ ಪಟನೇ ಕೆಲ್ಲು ಮಿಟುಕಿಸುತ್ತಿದ್ದಾನೆ. ಎಡ ಪಕ್ಕದವ ತಲೆ ಮೇಲೇ ಕೈ ಇರಿಸಿಕೊಂಡಿದ್ದಾನೆ. ಹಿಂದಿರುವ ಒಂದು ತರಹಾ ಸಂತಯಾತ್ಕ ರೀತಿಯಲ್ಲಿ ಮುಗುಳ್ಳಗೆ ನಗುತ್ತಿದ್ದಾನೆ. ಆ ಕಡೆಯಲ್ಲಿರುವ ವ್ಯಕ್ತಿ ನಾಲ್ಕು ದು ಸಲ ತಲೆದೂಗಿ ಈಗ ರಾಜಕಾರಣೀಯತ್ತ ಸ್ವಲ್ಪ ಕೋಪದಲ್ಲಿಯೇ ನೋಡಿ, ಮರುಕ್ಕಣ ಏನೋ ಹೊಳಿದಂತೆ ಸಂತಸದಿಂದ ನಗುತ್ತಿದ್ದಾನೆ.... ಓಹೋ... ಪಕ್ಕಾಡರ ಮಾಡುವವನೋ ಏನೋ!

ಬಿಟ್ಟು ಬಿಡೋಣ ಈ ರಾಜಕೀಯವನ್ನು ಈಗ ಸಮಾಜ ಸುಧಾರಕನ ಸಂದರ್ಭನ ನೋಡೋಣ. ಲಂಜದಿಂದ ಭಾರತ ದೇಶಕ್ಕೆ ಎಷ್ಟೂದು ಅನ್ನಾಯವಾಗಿದೆ ಎಂದು ಸ.ಸು. ತುಂಬಾ ಗಂಭೀರವಾಗಿ ಹೇಳುತ್ತಿದ್ದಾನೆ. ಅಕ್ಕಪಕ್ಕದಿಂದ “ಆಣ್ಣ ಹಜಾರೆಯವರಿಗೆ ಜಯವಾಗಲೀ” ಎಂದು ಜನ ಕಾಗುತ್ತಿದ್ದಾರೆ. ಎಲ್ಲಿಂದಲೋ ಒಂದು ವ್ಯಕ್ತಿ ಬೇರೆಯವರನ್ನು ತಳ್ಳಿಕೊಂಡು ಮುಂದೆ ಬರುತ್ತಾನೆ. ಇವನ ಮುಖದಲ್ಲಿ ಒಂದು ತರಹದ ಜಿಗುಪ್ಪೆ ಕಾಣಬರುತ್ತಿದೆ. ಸ.ಸು. ಕೆಲವು ದೃಷ್ಟಾರ್ಥಗಳನ್ನು ಬಿತ್ತರಿಸುತ್ತಿದ್ದಾನೆ. ಈ ನಮ್ಮ ನಾಯಕ ತಲೆಯನ್ನು ಎಡದಿಂದ ಬಲಕ್ಕೆ ಶಾಗುತ್ತಿದ್ದಾನೆ. ಬೇರೆಯವರು ಮೇಲಿನಿಂದ ಕೆಳಕ್ಕೆ ತಲೆ ಶಾಗಿದರೆ, ಇವನು ಮಾತ್ರ ಎಡದಿಂದ ಬಲಕ್ಕೆ ಯಾಕೆ ಶಾಗುತ್ತಿರಬಹುದು ಎಂದು ನನಗೆ ಯೋಜನೆಯಾಗಿದೆ. ತಕ್ಕಣ ಸಂದರ್ಭನ ಮುಗಿಯುತ್ತದೆ. ಈ ವ್ಯಕ್ತಿ ಸ.ಸು.ವಿನ ಪಕ್ಕಪಕ್ಕದಲ್ಲೇ ನಡೆಯುತ್ತಾನೆ. ಈ ವ್ಯಕ್ತಿ ಏನಾದರೂ ಗೂಡಬಕ್ಕೆ ಮಾಡುತ್ತಿರುವವನೇ?

ಈಗ ಇನ್ನೊಂದು ದೃಷ್ಟಿ. ಸಂದರ್ಶನಕ್ಕೆ ಒಳಪಟ್ಟಿರುವವರು ಪ್ರತಿಭಾತ ತಾರೆ ನೈಲಿಮಾ! ಸಂದರ್ಶನ ಮಾಡುತ್ತಿರುವ ಮುಡುಗಿ ಸ್ವಲ್ಪ ಚುರುಕಾದ ಪ್ರಶ್ನೆಗಳನ್ನೇ ಕೆಳ್ಳತ್ತಿದ್ದಾಳೆ. ನಮ್ಮ ನಟಿಯೂ, ಒಂದು ಚೂರೂ ಸಂಕೋಚ ಪಡದೇ ಉತ್ತರಿಸುತ್ತಿದ್ದಾಳೆ. ಅಷಳ ಕ್ಕೆ ಬೆರಳು ಹಣೆಯ ಮೇಲೆ ಬಿದ್ದಿರುವ ಗುಂಗುರು ಕೂದಲಿನ ಗೊಂಬಲನ್ನು ಹಿಂದಕ್ಕೆ ತಳ್ಳುತ್ತಿದೆ. ಎಡ ಪಕ್ಕದಲ್ಲಿರುವವನು ಗಟ್ಟಿಮುಟ್ಟಾದ, ಬೋಡು ತಲೆಯ ಯುವಕ, ಅವನು ಬಾಡಿಗಾಡ್‌ ಎಂದು ನನ್ನ ಮಗಳು ತಿಳಿಸುತ್ತಾಳೆ. ಅವನ ಕೊಳ್ಳು ಈ ಕಡೆ ಆ ಕಡೆ ದೃಷ್ಟಿಸುತ್ತಿದೆ. ಪಕ್ಕದಲ್ಲಿ ಈಗಷ್ಟೇ ಬಂದು ಸೇರಿಕೊಂಡ ವ್ಯಕ್ತಿ ನಟಿಯ ಕಡೆಯೇ ಹಲ್ಲು ಕಿರಿಯುತ್ತಾ ನೋಡುತ್ತಿದ್ದಾನೆ. ಅಷಳ ಉತ್ತರಗಳಿಗಲ್ಲಾ ಇವನಿಗೇನೋ ರೋಮಾಂಚನವಾಗಿ ಸಂತಸ ಪಡುತ್ತಿದ್ದಾನೆ. ನಟಿಗಿಂತ ಉದ್ದೀಕುರುವ ಮಹಿಳೆಯೊಬ್ಬು ಹಿಂದಿಯಲ್ಲಿ ಕಾಣಿಸಿಕೊಂಡು, ನಟಿಯಂತೆಯೇ ತನ್ನ ಕೇಶವನ್ನು ಬೆರಳಿನಿಂದ ಹಿಂದೆ ಮಾಡಿಕೊಳ್ಳುತ್ತಿದ್ದಾಳೆ. ಈ ಪಕ್ಕವಿರುವ ವ್ಯಕ್ತಿ ನಟಿಯನ್ನೇ ಒಂದು ತರಹಾ ಧನ್ಯತಾ ಭಾವದಿಂದ ನೋಡುತ್ತಿದ್ದಾನೆ.. ಒಮ್ಮಿಗಳಿಂದ ಆ ನಟಿಯ “ಬಿಂಜಿಗೆ” ಇರಬೇಕು!

ಇದೇ ರೀತಿ ನೂರಾರು ಸಂದರ್ಶನಗಳನ್ನು ನೋಡಿ ಸುತ್ತಮುತ್ತಲಿನವರ ಕಡೆ ಗಮನಕೊಡಿ. ಈ ವ್ಯಕ್ತಿಗಳನ್ನು ಕಡೆಗಾಗಿಸಬೇಡಿ. ಇವರ ವಿಧ ವಿಧದ ಹಾವ ಭಾವಗಳು ಮತ್ತು ಮುಖದಲ್ಲಿ ವ್ಯಕ್ತವಾಗುವ ಭಾವನೆಗಳನ್ನು ಅಭ್ಯಾಸ ಮಾಡಿ. ಕೆಲವೊಮ್ಮೆ ಮನರಂಜನೆಯಾದರೆ, ಇನ್ನೂ ಕೆಲವು ಸಲ ತಣ್ಣ, ಮಿಥ್ಯಾದ ಬಗ್ಗೆ ಜಾಗ್ತರಗೊಳ್ಳತ್ತದೆ ನಮ್ಮ ಮನಸ್ಸು.

ಕಾಲ ಓಡುತ್ತಾ ತೀರಾ ನಾಗಾಲೋಟದಿಂದಲೇ ಹೊಸ ವರ್ಷಗಳು ಬಂದು ಹೋಗುತ್ತಿದೆ. ಸುದ್ದಿ ಸಮಾಚಾರಗಳಲ್ಲಿ ಒಳ್ಳೆಯಕ್ಕಿಂತ ಕೆಟ್ಟದೇ ಜಾಸ್ತಿ. ಆದರೆ ಪ್ರತಿಸಲ ನಿಡುಸುಯ್ದು “ಕಾಲ ಕೆಟ್ಟುಹೋಯಿತು” ಎಂದು ಪ್ರಲಾಪಿಸುವುದಕ್ಕಿಂತ ಎಲ್ಲವನ್ನೂ ನೋಡಿ ನಕ್ಕಬಿಡುತ್ತಾ ನೋಡುವುದೇ ಸರಿ ಎಂದು ಮಂಕುತ್ತಿರುತ್ತಿದ್ದ ಹೇಳಿದ ಹಾಗೆ, ಪ್ರತಿ ಕ್ಷಣವನ್ನು ನಗಾಡುತ್ತಾ ಕಳೆಯುವುದೇ ಸರಿಯಲ್ಲವೇ?

ಸರಿ ನನ್ನ ವಿಚಾರ ಬಿಟ್ಟು ಬಿಡಿ. ಈಗ ಮತ್ತೆ ಸಂದರ್ಶನದ ಕಡೆ ಬನ್ನಿ ಈಗ ನೋಡೋಣ ಸಾಧಾರಣ ವ್ಯಕ್ತಿಯ ಸಂದರ್ಶನವನ್ನು ಬೆಲೆ ಏರಿಕೆಯ ಬಗ್ಗೆ ಸಂದರ್ಶನ. ಸಾಮಾನ್ಯವ್ಯಕ್ತಿ ತುಂಬಾ ಬೇಸರದಿಂದಲೇ ಬೆಲೆ ಏರಿಕೆಯನ್ನು ಖಂಡಿಸುತ್ತಿದ್ದಾನೆ. ಪಕ್ಕದವನು ತಾನೂ ತೆಲೆ ಮುಂದೆ ಹಾಕಿ “ಅಳುವ ಪಕ್ಕ ರಾಜೀನಾಮೆ ಕೊಡುವುದೇ ಸರಿ” ಎಂದು ತನಗೆ ತಾನೇ ಬಿತ್ತರಿಸುತ್ತಾನೆ. ಈಗ ಸಂದರ್ಶನಕಾರ ಈ ವ್ಯಕ್ತಿಯ ಕಡೆ ತಿರುಗಿ “ನಿಮ್ಮ ಅಭಿಪ್ರಾಯಗಳನ್ನು ಕೊಲಂಕುಪವಾಗಿ ತಿಳಿಸಿ” ಎನ್ನುತ್ತಿರುವಾಗಲೇ ಹೊದಲು ಸಂದರ್ಶನಗೊಳ್ಳುತ್ತಿದ್ದ ವ್ಯಕ್ತಿ ಬಿರುಸಾಗಿಯೇ ಈ ಎರಡನೆಯ ವ್ಯಕ್ತಿಯನ್ನು ತಳ್ಳಿ “ಅಭಿಪ್ರಾಯ ಬೇರೆ ಏನಿಲ್ಲ ಯಾವ ಪಕ್ಕವಾದರೂ ಸರಿ, ಬೆಲೆ ಇಂತಹ ಮಾಡದಿದ್ದಲ್ಲಿ ರಾಪ್ಪದಲ್ಲಿ ಆರಾಜಕೇಯತೆ ಬರುತ್ತದೆ” ಎಂದು ಲಿಡಾ ಖಂಡಿತವಾಗಿ ಹೇಳುತ್ತಾನೆ. ಈಗ ಮೂರನೆಯ ವ್ಯಕ್ತಿ ತಾನೇ ಮುಂದೆ ಬಂದು “ಬ್ರಹ್ಮಾರ್ಕ ದಿಕ್ಕಾರೆ” ಎಂದು ಗೊಗ್ಗರ ಗಂಟಲಿನಲ್ಲಿ ಕೂಗುತ್ತಾನೆ. ಸಂದರ್ಶನಕಾರ ಸ್ವಲ್ಪ

ಶ್ರೀಪ್ರವಾಗಿಯೇ ಅಲ್ಲಿಂದ ಮರೆಯಾಗುತ್ತಾನೆ. ಪರವಾಗಿಲ್ಲ, ನಮ್ಮ ದೇಶದ ಜನತೆ ಈಗ ಅಭಿಪ್ರಾಯ ಸೂಚಿಸಲು ಮುಂದಾಗುತ್ತಿದ್ದಾರೆ.

ಎಷ್ಟೋ ಸಲ ಸ್ತುತಿ ಮುಕ್ತಲಿನವರು ಸ್ಥಿತಿ ಪ್ರಜಾನಂತಿರದೆ ಕ್ಯಾಮರಾ ಕಡೆ ನೋಡಿ ನಗುತ್ತಾರೆ. ಕೈ ಬೀಸುತ್ತಾರೆ. ಕೆಲವರು ಕಣ್ಣ ಹೊಡೆದಿರುವುದೂ ಉಂಟು. ಹಲ್ಲು ಕಿರಿಯುವ ಜನ ಕೂಡಾ ಎಷ್ಟೋ ಸಲ ಗಂಭೀರವಾಗಿ ತಲೆದೂಗುತ್ತಾರೆ. ಮುಖಿಂಡರುಗಳ ಜೊತೆ ಬರುವ ಚೇಲಾಗಳಲ್ಲಿ ಹೊಗಳು ಭಟ್ಟೋ ಜಾಸ್ತಿ. ಮುಖಿಂಡರು ಏನು ಹೇಳಿದರೂ, ಇವರು ಬಾಯಿ ಹಾಕಿ “ನಮ್ಮ ನಾಯಕ ಹೀಗೆ... ಹಾಗೆ ಎಂದು ಕೂಡಾ ಕೂಗುತ್ತಾರೆ.”

ಸಿನಿಮಾ ಪ್ರದರ್ಶನದ ನಂತರ ಪ್ರೇಕ್ಷಕರನ್ನು ಸಂದರ್ಶಿಸುವಾಗ ಪ್ರೇಕ್ಷಕರನ್ನು ನೋಡುವುದೇ ಒಂದು ಆನಂದ. ತಮ್ಮ ಮೆಚ್ಚಿನ ನಾಯಕ/ನಾಯಕಿಯನ್ನು ಹೊಗಳುತ್ತಾ “ಇಂಥಹ ಚಿತ್ರವನ್ನು ನೋಡಿಯೇ ಇರಲಿಲ್ಲ” ಎಂದು ಸಂತಸ ಪಡುವವರು ಕೆಲವಾದರೆ, ಹರಳಿಣ್ಣೆ ಮುಖ ಮಾಡಿಕೊಂಡು “ಸಮಯ ಮತ್ತು ದುಡ್ಡ ಹಾಳಾಯಿತು” ಎಂದು ಪ್ರಾಪಿಸುವವರೂ ಉಂಟು!

ಕ್ಯಾಮರಾ ಮುಂದ ಪ್ರಕಟವಾಗಿ ತಮ್ಮ ಮುಖ ಟಿ.ವಿ.ಯಲ್ಲಿ ಬಂದರೆ ಸಾಕೆಂದು ಒದ್ದಾಡುವ ಜನ ಕೆಲವರಾದರೆ ಕ್ಯಾಮರಾ ಕಂಡ ತಕ್ಕಣ ನಾಚಿಕೆಯಿಂದ ತಲೆ ಮರೆಸಿಕೊಂಡು ಹೋಗುವವರೂ ಇದ್ದಾರೆ. ಪ್ರಾಯಂತೀಯ ಭಾಷೆಗಳಲ್ಲಿ ಸಂದರ್ಶನ ನಡೆಸುತ್ತಿದ್ದರೂ, ಹರುಕು ಮುರುಕು ಇಂಗ್ಲಿಷಿನಲ್ಲಿ ಮಾತನಾಡುತ್ತಾ ತಾವೂ ಮುಂದುವರೆದವರು ಎಂದು ಕೆಲಜನ ತೋರಿಸುತ್ತಾರೆ. ಕ್ಯಾಮರಾ ಕಂಡ ತಕ್ಕಣ ಕೆಲ ಜನ ಕವಿಗಳಾಗಿ ಬಿಡುತ್ತಾರೆ. ಇನ್ನು ಕೆಲವರು ಚೆಟುಕ ರಚಿಸಿ ಹೋಗುತ್ತಾರೆ. ಕೆಲವರು ಸುಶ್ರಾವ್ಯವಾಗಿಯೂ, ಬೇರೆಯವರು ಕರ್ಕರವಾಗಿಯೂ ಹಾಡಿಬಿಡುತ್ತಾರೆ.

ಈ ಸಾಮಾನ್ಯ ವ್ಯಕ್ತಿಯಿಂದಲೇ ನಮ್ಮ ದೇಶ ನಡೆಯುತ್ತಿದೆ ಎಂಬ ಧ್ವನಿತಾ ಭಾವದಿಂದ ನಾನೂ ಇಲ್ಲಿ ಮುಗಿಸುತ್ತಿದ್ದೇನೆ. ಅಂದ ಹಾಗೆ ಟಿ.ವಿ.ಯಲ್ಲಿ ಲಾಲೂ ಪ್ರಸಾದ ಯಾದವರ ಸಂದರ್ಶನ ಬರುತ್ತಿದೆ. ಬ್ರೀನಿ... ನಮಸ್ಕಾರ.



ಇಬ್ಬರು ಸರೆದಾರಜಿಗಳು ಈಚಿಪ್ಪಿಗೆ ಹೋಗಿದ್ದರು. ಅಲ್ಲಿ ಮಧ್ಯಯನ್ನು ನೋಡುತ್ತೇ ಒಬ್ಬ ಹೇಳಿದ. ಇದು “ಅಗದೀ ಖಾತ್ರೀ ಅಕ್ಷಿದೆಂಟ್ ಕೇಣ ನೋಡು. ಅದೂ ಲಾರಿ ಹರಿದು ಆಗಿರೋದು” ಎಂದ. ಅದಕ್ಕೆ ಉತ್ತರವಾಗಿ “ಇನ್ನೊಬ್ಬ ಹೌದು ಹೌದು. ಈ ಪರಿ ಬ್ಯಾಂಡೇಜ್ ನೋಡಿದೆ ಗೊತ್ತಾಗ್ತದೆ. ಅಲ್ಲದೆ ಲಾರಿ ನಂಬರ್ ಸಹಾ ಇದೆ ನೋಡು, 7857 ಅಂತೆ” ಎಂದ.

# ‘ಮರಳು’ ಯತ್ನವ ಮಾಡಿ...

- ಗಣೇಶ ಹೆಗಡೆ

ಮೋನ್ ವೀಕೆಂಡು ಭಾನುವಾರ ಬೆಳಗ್ಗೆ ಏನಾಯ್ದು ಅಂತಿರಿ. ನಾನು ಮತ್ತು ‘ಪದ್ದಿ’ ಮನೆಯ ತಿಂಡಿ ಪೋಗ್ಯಾಂ ಕ್ಯಾನಲ್ ಮಾಡಿ ತರಕಾರಿ ತರುವ ನೆಪದಲ್ಲಿ ‘ಪಚ್ಚಪನ್’ ಹೊಟೇಲಿನ ವಿಸಿಟರ್‌ನ್ನು ಖಾತ್ರಿ ಪಡಿಸಿಕೊಂಡು ಇನ್ನೇನು ಮನೆಗೆ ಬೀಗ ಹಾಕಬೇಕು ಅನ್ನವಷ್ಟರಲ್ಲಿ “ರ್ಯಾ..... ಅಲ್ಹ್ಯಾಡಿ. ನನ್ನ ಪ್ರೇಂಡ್ ಸುಂದ್ರಮ್ಮ ನಮ್ಮ ಮನೆಯ ಕಡೆಯೆ ಬರ್ತಿರೋ ಹಾಗಿದೆ” ಎಂದು ಗಾಬರಿಗೊಂಡಳ್ಳಿ ಪದ್ದಿ

“ಯಾರೇ ಅವರು?”

“ಅದೇನಾ ಮರೆವೋ ನಿಮ್ಮು ಅರು ತಿಂಗಳ ಹಿಂದೆ ಮನೆ ಗುದ್ದಲಿ ಪ್ರಾಚೆಗೆ ಅಂತಾ ನಿಮ್ಮನ್ನು ಕರ್ನೂಲಿಂಡು ಹೋಗಿದ್ದಲ್ಲಿ..... ಚಾಮುಂಡಿಬೆಟ್ಟದ ಬುಡದಲ್ಲಿರೋ ದಟ್ಟ ಕತ್ತಲ ಹಳ್ಳಿ ಬಡಾವಣೆ ತುಂಬಾ ದೂರ. ಅಲ್ಲಿ ಹಗಲೇ

ಚಿರತೆ ಕಾಟ. ಜೊತೆಗೆ ಸರಗಳ್ಯಾರ ಹಾವಳಿ. ಒಬ್ಬೇ ಹೋಗ್ಗೇಡ ಅಂತಾ ನೀವೇ ಸೂಕ್ತರಲ್ಲಿ ಕರ್ನೂಲಿಂಡು ಹೋಗಿದ್ದಲ್ಲಿ.....”

“ಹೋ..... ಈಗ ನೆನಪಾಯ್ದು. ಎಲ್ಲೋ ಗೃಹ ಪ್ರವೇಶಕ್ಕೆ ಕಾಡು ಹೊಡಿಕ್ಕೆ ಬ್ರಿರ್ಫೇಕು. ಬೇಗ ಸಾಗಾಕು ಅವರನ್ನು”

ನಾನು ವರಾಂಡದ ಕುಚೀಯಲ್ಲಿ ಕುಳಿತೆ. ಹೆಚ್ಚು ಕೆಮ್ಮೆ ಬಿರುಗಾಳಿಯಂತೆ ಒಳ ನುಗ್ಗಿದರು ಸುಂದ್ರಮ್ಮ

“ರ್ಯಾ..... ಪದ್ದಮ್ಮ..... ನೀವು ಸಿಕ್ಕಿದ್ದು ನನ್ನ ನೂರು ಅನೆ ಬಲ ಬಂದ್ದಾಗೆ ಆಯ್ದು. ಮೊದಲ್ಲಿ ಒಂದೊಲ್ಲಾಟ ನೀರು ಕೊಡ್ಡಿ..... ಅಂದರು.”

“ಯಾತ್ರಿ?..... ಏನಾಯ್ದು? ಯಾಕೆ ಗಾಬರಿಯಾಗಿದ್ದೀರಿ?”

“ನನ್ನ ಸಂಚಯಿಂದ ನಮ್ಮ ಯಜಮಾನರು ಮನೇಲಿ ಕಾಣೊಸ್ತಾನೇ ಇಲ್ಲಾ”

“ಸರಿಯಾಗಿ ಹುಡುಕಿದ್ದು?”

“ನೆಂಟಿರಷ್ಟರನ್ನಲ್ಲಾ ವಿಚಾರಿಸಿದೆವು. ಎಲ್ಲಾ ಸುಳಿವು ಸಿಗಲಿಲ್ಲ ಜಡೆಗೆ ಒಂದು ತಿಂಗಳಿನಿಂದ ತುಂಬಾ ಡಿಪ್ರೆಷನ್ ನಲ್ಲಿದ್ದರು ನಮ್ಮೆಜಮಾನ್ಯ..... ಅದೇ ಭಯಾರಿ...”

“ಮನೆ ಕಟ್ಟೊ ವಿಚಾರದಲ್ಲಿ ಗಂಡ-ಹಂಡರಿಗೆ ಜಗಟ ಆಗಿತ್ತೇನ್ನಿ? ಅಂದ್ದಾಗೆ ನಿಮ್ಮನೇ ಗೃಹಪ್ರವೇಶ ಯಾವಾಗಿ?”

“ಗೃಹಪ್ರವೇಶ ಇಲ್ಲಿ..... ಇನ್ನೂ ಮನೆಯ ಫೌಂಡೇಶನ್ ಆಗಿಲಾಲಿ.....”

ಹಾಳ್ಳಿ?

ಅಕ್ಕಿ.... ದುಡ್ಡಿ.... ಏನೂ ಬ್ಯಾಡ ತಾಯಿ. ಒಂದ್ ಹಿಡಿ ಮರಳಿದ್ದರೆ ಹಾಕಿ ಪುಣಿ ಕಟ್ಟಿಕೊಳ್ಳಿ ಎನ್ನತ್ತಾನಲ್ಲ ಈ ಬ್ಯಾರಾ!

“ನೀವು ಹೇಬರ್ ಒಮ್ಮತಿಲ್ಲವೇನ್ನಿ? ಸಹಾರದ ಹೊಸ ಮರಳು ನೀತಿಯಿಂದ ಮನೆಕಟ್ಟುಪುದಕ್ಕೆ ನಮ್ಮುಂಧ ಬಡಪಾಯಿಗಳಿಗೆ ಮರಳೇ ಸಿಕ್ಕಿಲ್ಲ ಕಣ್ಣೇ. ಒಂದು ಲೋಡ್ ಲಾರಿ ಮರಳಿಗೆ ಬ್ಯಾಂಕೆನಲ್ಲಿ ಡಿ.ಡಿ. ತೆಗೆದು ಪಿ.ಡಬ್ಲ್ಯೂ.ಡಿ. ಇಲಾಖೆಗೆ ಅಚ್ಚ ಗುಜರಾಯಿಸಿ ಕೂನಲ್ಲಿ ತಿಂಗಳುಗಟ್ಟಲೇ ಬಕಪಕ್ಕೆ ಥರಾ ಕಾಯಬೇಕು. ಬ್ಯಾಂಕನ ಸಾಲದ ಕಂತು ಆರಂಭವಾದರೂ ಮರಳನ ಸುದ್ದಿಯೆ ಇಲ್ಲ ಯೋಚನೆ ಮಾಡಿ.... ಮಾಡಿ.... ಇವರು ಸಡನಾಗಿ ‘ಡಿಪ್ಯುಷನ್’ ಗೆ ಜಾರಿ ಹೋದರು. ನಾನು ಎಷ್ಟು ದ್ವೇಯ, ಸಮಾಧಾನ ಹೇಳಿದರೂ ಸುಧಾರಿಸಲೇ ಇಲ್ಲ ಇವರು.”

“ನಿಮಾಜ್ಞಾನಲ್ಲಿ ತೋರಿಸ್ಟೇಕ್ಕೆತ್ತು.”

“ಅದೂ ಆಯ್ದು. ಅಲ್ಲಿ ಡಾ. ತೋಲಾಂಡರಾಯರು ಎಂಬ ಫೇಮಸ್ ಡಾಕ್ಟರು ಇವರ ಹಿಸ್ಟ್ರಿ ಕೇಳಿ ಇದು ಮೈಸೂರು ಜಿಲ್ಲೆಯಿಂದ ದಾಲಿಲಾಗುತ್ತಿರುವ ನೂರಿಪ್ಪತ್ತನೇ ಕೇಸು..... ‘ಸ್ವಾಂಡ್ ಸಿಂಡ್ರೋಮ್’ ಅಂತ ಹೆಸರು ಎಂದು ಡಯಾಗ್ನೋಸ್ ಮಾಡಿ, ಬ್ರೈನ್ ಸ್ವಾಂಡ್ ಮಾಡಿ ರಿಪೋರ್ಟನಲ್ಲಿ ನಾರ್ಮಲ್ ಬಂದಿದೆಯಲ್ಲಾ ಎಂದು ಆಶ್ಚರ್ಯಪಟ್ಟರು.”

“ಒಳ್ಳೆ ನ್ಯಾಸೇ.”

“ಇಲ್ಲಾರಿ ಪದ್ದಮ್ಮ, ಆ ರಿಪೋರ್ಟನ್ನು ನಮ್ಮೆಜಮಾನರು ಡಾಕ್ಟರು ಎದುರೇ ಹರಿದು ಹಾಕಿ, ಪ್ರೇರ್ ಇನ್ನೆಸ್ಟಿಗೇಷನ್ ಮಾಡಿ. ನನ್ನ ತಲೇಲಿ ಕೊಂಚನಾದ್ದು ಮರಳು ತುಂಬಿರ್ಜೆಬೇಕು. ಯಾಕೇಂದ್ರೆ. ನಾನು ಹೈಸ್ಕೂಲು ಒಮ್ಮತಿದ್ದಾಗ ಲಕ್ಷಣಯ್ಯ ಎಂಬ ಮೇಷ್ಟು ನಿನ್ನ ತಲೇಲಿ ಮರಳು ತುಂಬಿದೆ ಅಂಥಾ ಸದಾ ಕಾಳಿನಲ್ಲಿ ಗದರ್ತಿದ್ದರು” ಎಂಬ ವಿವರಣೆ ಕೊಟ್ಟಾಗ ಡಾ. ತೋಲಾಂಡರಾಯರೂ ಗಾಬರಿಗೊಂಡು,

“ಅಮ್ಮಾ ನಿಮ್ಮ ಮನೆ ಫೌಂಡೇಷನ್ ಇಲ್ಲಿ ‘ಇವರೆ’ ಮನಸ್ಸಿನ ಫೌಂಡೇಷನ್ ಸರಿ ಇಲ್ಲವಲ್ಲ” ಎಂದು ನಿಸ್ಥಾಯಕರಾಗಿ ಕುಳಿತುಬಿಟ್ಟರು.

“ಅಮೇಲೆ ಏನಾಯ್ದು?”

“ನಮ್ಮೆಜಮಾನಿಗೆ ಇದ್ದಕ್ಕಿದ್ದಂತೆ ಹೊಟ್ಟೆಮೋವು ಕಾಣಿಸಿಕೊಂಡಿತು. ತಳ್ಳ ವ್ಯಾದ್ಯರ ಸಲಹೆಯಂತೆ ‘ಎಂಡೋಸ್ಟೋಫಿ’ ಮಾಡಿಸಿ ರಿಪೋರ್ಟು ನೋಡಿದ ಡಾಕ್ಟರು ಕಿಡ್ಲಿಯಲ್ಲಿ ಸ್ಮೋನ್ ಇದೆ ತಳ್ಳಣ ಆಪರೇಷನ್ ಆಗ್ನೇಕು ಎಂದು ಸಲಹೆ ಕೊಟ್ಟರು.”

“ಅಯ್ಯೋ ಪಾಪವೆ. ಮುಂದೇನಾಯ್ದು?”

“ಆ ಡಾಕ್ಟರ್ ಕೈಯನ್ನು ಹಿಡಿದು ಮಕ್ಕಳಂತೆ ಗಳಿಗಳ ಅಶ್ವಾಬಿಟ್ಟರು ಇವರು. ದಯವಿಟ್ಟು ಆಪರೇಷನ್ ಬ್ಯಾಡ. ನಿಮ್ಮ ಕೋ-ಆಪರೇಷನ್ ಬೇಕು. ಕಿಡ್ಲಿಯಲ್ಲಿ ಸ್ಮೋನ್ ಇಲ್ಲ ಮರಳಿರ್ಬೇಕು ಸರಿಯಾಗಿ ಇನ್ನೊಂದ್ದಲ ಚೆಕ್ ಮಾಡಿ ಎಂದು ಅಂಗಲಾಚಕೊಂಡರು. ಇವರ ಹರ ನೋಡಿ ಡಾಕ್ಟರು ಯಾವುದಕ್ಕೂ ತೀರ್ಮಾನ ಮಾಡಿಕೊಂಡು ಬನ್ನೀಮ್ಮಾ.... ತಡಬೇಡ ಅಂದರು.”

“ಅದ್ದರೀರಿ.... ನೆನ್ನೆ ಮನೆಬಿಟ್ಟು ಹೋಗುವ ಪ್ರಸಂಗ ಯಾಕ್ಷಣೆ?.... ನೀವು ಇಂತಹ ಟ್ಯೂಮಿನಲ್ಲಿ ಹುಷಾರಾಗಿರ್ಬೇಕಿ ಸುಂದರ್ಮ್ಮು”

“ಹೌದ್ರೀ.... ಪಡ್ಡಮ್ಮೆ.... ಎಲ್ಲಾ ತಪ್ಪು ನಂದೇ..... ನೆನ್ನೆ ಸ್ಥಳದ ಜೋಯಿಸರು ಮನೆಗೆ ಬಂದಿದ್ದರು. ನಮ್ಮ ‘ಪಾಪುಗೆ’ ಎರಡೂವರೆ ವರ್ಷ ತುಂಬಿಲ್ಲಾ..... ನಾಡಿದ್ದ ‘ಅಕ್ಷರಾಭ್ಯಾಸ’ ಪೂಜೆಗೆ ಪ್ರಶ್ನಾದಿನ ಎಂದು ಪೂಜಾ ಸಾಮಾಗ್ರಿಗಳ ಲಿಷ್ಟನ್ನು ಕೊಟ್ಟು ಹಾಗೇ..... ಮರೀದೆ ಹತ್ತು ಬಾಂಡಿ ಮರಳಿಗೆ ವ್ಯವಸ್ಥೆ ಮಾಡಿಕೊಳ್ಳಿ. ಮರಳು ಹೊಮುಕ್ಕು ಬೇಕಾಗುತ್ತೆ ಅಂದರು. ಸ್ಥಳದ ಜೋಯಿಸರನ್ನು ಸರ್ಕಾರ್ ವರ್ಡೆ ಬಿಟ್ಟು ಬರ್ತಿನಿ, ಬಾಗಿಲು ಭದ್ರ..... ಎಂದು ಹೇಳಿ ಹೊರಟಿ ಇವರು ಈವರೆಗೂ ಮನೆಗೆ ಬಂದಿಲ್ಲಾರಿ..... ಪಡ್ಡಮ್ಮೆ.”

“ಜೋಯಿಸರಿಗೆ ಪೋನ್ ಮಾಡಿದ್ದಾ?”

“ಹೌಳ್ಳಿ ರಿ... ಅವರ ಮನೆಗೆ ಹೋಗಿ ಅಧ್ಯ ಫಂಚೆ ಮಂಕಾಗಿ ಕೂಡಿದ್ದುಂತೆ. ಹೊರಡುವಾಗ ಜೋಯಿಸರ ಹಳೇ ಮಹುಟ ಮತ್ತು ಅವರ ಮನ ಹಾಲಿನ ಮೂಲೆಯಲ್ಲಿ ಉಪಯೋಗಿಸದೆ ಇಟ್ಟಿದ್ದ ಹಳೆ ತಂಬೂರಿಯನ್ನು ಇಸಿದುಕೊಂಡು ಹೋದರಂತೆ. ಇವರ ವರ್ತನೆ ಎಂಥವರಿಗಾದ್ದು ಭಯ ಆಗಲ್ಲವೇನ್ನಿ?”

ಯಾರಿಗಾಗ್ಗೆ ಬಿಡ್ಡಿ ವರಾಂಡದಲ್ಲಿ ಹಸಿದು, ಕುಳಿತು, ಕದ್ದು ಕಥೆ ಕೇಳಿಸಿಕೊಳ್ಳುತ್ತಿದ್ದ ನನಗೆ ಯಾಕೋ ಸಿಕ್ಕಾಪಟ್ಟೆ ಭಯಿವಾಯ್ತು. ಆಗಲೆ ಮನೆಯ ಗೇಟು ಕ್ರೇಂದು ಶಬ್ದ ಮಾಡಿದ ಹಾಗಾಗಿ ಎದ್ದು ನೋಡಿದಾಗ, ಒಬ್ಬ ಬೃದ್ಧಾಗಿ ಕೈಯಲ್ಲಿ ತಂಬೂರಿ ಹಿಡಿದು ಗೇಟಿನ ಬಳಿ ನಿಂತು -

“ಎಂಥಾ ಮರಳಯ್ಯ ಇದು ಎಂಥಾ ಮರಳು...” ಎಂದು ನಾನ ಆರಂಭಿಸುತ್ತಿದ್ದಂತೆಯೇ -

“ಲೇ ಪದ್ದಿ.... ಒಂದು ಹಿಡಿ ಅಕ್ಕಿ ಹಾಕಿ ಕಳುಹಿಸು” ಎಂದು ಶೋಗಿ ಹೇಳಿದೆ.

“ಅಕ್ಕಿ.... ದುಡ್ಡಿ.... ಏನೂ ಬ್ಯಾಡ ತಾಯಿ. ಒಂದ್ ಹಿಡಿ ಮರಳಿದ್ದರೆ ಹಾಕಿ ಪುಣ್ಯ ಕಟ್ಟಿಕೊಳ್ಳಿ.”

ಬೃದ್ಧಾಗಿ ನನ್ನ ಧನಿಯನ್ನು ಮೀರಿಸಿದಂತೆ ಶೋಗಿದಾಗ ದಂಗಾಗಿ ಹೋದೆ. ‘ಪದ್ದಿ ಮತ್ತು ಸುಂದರ್ಮ್ಮ’ ಕುಶೂಹಲದಿಂದ ಗೇಟಿನ ಬಳಿ ಹೋಗುವ ವೇಳೆಗೆ ಆ ಬೃದ್ಧಾಗಿ ಬಂದ ದಾರಿಗೆ ಸುಂಕವಿಲ್ಲವೆಂದು ತಿಳಿದು ಮಾಯವಾಗಿರುವುದಕ್ಕೂ ತಾಳೆಯಾಗಿತ್ತು. ನಾನೂ ಕುಶೂಹಲದಿಂದ ಹೋದೆ.

“ರ್ಥ ಆ ‘ಬೃದ್ಧಾಗಿ’ ಏನು ಭಿಕ್ಕೆ ಕೇಳಿದ್? ಅನುಮಾನಗೊಂಡು ಕೇಳಿದಳು ಡಿಟೆಕ್ಟಿವ್ ಪದ್ದಿ.”

“ಒಂದ್ ಹಿಡಿ ಮರಳಿದ್ದರೆ.... ಹಾಕಿ....” ಅಂದ.

“ಅಯ್ಯೋ.... ಅವರೇ.... ಅವರೇ.... ನಮ್ಮೆಜಮಾನ್ಯ.... ಹಿಡೀರಿ.... ಹಿಡೀರಿ....” ಎಂದು ಕಿರುಚೆತ್ತು ಸುಂದರ್ಮ್ಮ ಬೃದ್ಧಾಗಿ ಹೋದ ದಿಕ್ಕಿಗೇ ಒಡಿ ಹೋದರು. ಅವರ ಹಿಂದೆ ಪದ್ದಿಯೂ ಒಡಿದಳು. ಜನ ನಿಬಿಡ ರಸ್ತೆಯಲ್ಲಿ ಇಬ್ಬರು ನಡು ವಯಸ್ಸಿನ ಹಂಗಸರ ಹಿಂದೆ ನಾನೂ ಒಡುವೆಂದು ಯಾಕೋ ಅಸಭ್ಯವೆನಿಸಿತು ನನಗೆ. ಅಲ್ಲವೇ?



- ದಂನಂತಹ

- ಮಹಾರಾಜರ ಕಾಲದಲ್ಲಿ ಹೆಚ್ಚಿಗಳ ಕಡೆ ಹೋಗಿ ‘ನಮ್ಮನ್ನು ಯಾರು ಆಳಿದ್ದಾರೆ?’ ಎಂದು ಕೇಳಿದರೆ ‘ದೇವರು’ ಎಂಬ ಉತ್ತರ ಬರುತ್ತಿತ್ತು. ಈಗ ಹೋಗಿ ಕೇಳಿದರೆ ‘ದೇವರಿಗೇ ಗೊತ್ತು’ ಎಂಬ ಉತ್ತರ ಬಂದಿತು.
- ನಿತಿನ್ ಗಣಕಾರ್ಯ ಸೇರಿದಂತೆ ಅನೇಕ ಭಾಜಪ ನಾಯಕರು ಕುಳಿತಿದ್ದ ವೇದಿಕೆ ಕುಸಿದು ಬಿಡ್ಡಿದ್ದ ಆ ಪಕ್ಷವನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ.
- *Knock knock, who am I?*
- ನೀವು ಆಗಾಗ್ಗೆ ಮೂಲ್ಯರಾಗಿರುತ್ತಿರೋ ಅಥವಾ ಯಾವಾಗಲೂ...? ಎಂದು ಯಾರಾದರು ಕೇಳಿದರೆ ಉತ್ತರ?

**ಮೆಲುಕು  
ಹಾಕುವಂತಹ  
ಮಾತುಗಳ  
ಗುಟ್ಟು**

- ಆ ರಾಮ ಮಯಾದಾ ಪುರುಷೋತ್ತಮ, ಭಾಜಪದ ಈ ಲಕ್ಷ್ಮಣ ಮೊಬ್ಯೂಲ್ ಸರಸೋತ್ತಮ!
- *A man is also known by the company he avoids.*
- ನಾನು ಸ್ವೇಚ್ಚಿತನನ್ನು ಹುಡುಕಲು ಹೊರಟೇ. ಯಾರೂ ಸಿಗಲಿಲ್ಲ: ಆದರೆ ನಾನು ಸ್ವೇಚ್ಚಿತನಾಗಲು ಹೊರಟೇ. ಎಲ್ಲೆಡೆ ನನಗೆ ಸ್ವೇಚ್ಚಿತರೇ ಕಂಡು ಬಂದರು.
- ಸಮಸ್ಯೆಗಳು ಅನಿವಾರ್ಯ. ಆದರೆ ಕೊರಗುವುದು ಐಚ್ಛಿಕ.
- ನೀವು ಹೋದೆಡೆ ಎಲ್ಲವೂ ಸಿಗುತ್ತಿದೆ ಎಂದರೆ ನೀವು ಹೋದ ಜಾಗ ಸರಿ ಇಲ್ಲ ಎಂದೇ ಅಧ್ಯ.
- *We are imperfect. We cannot expect a perfect government.*
- ಆಚೆ ಬದಿಯಲ್ಲಿ ಹುಲ್ಲು ಹಸಿರಾಗಿದೆ ಎಂದರೆ ಬಹುಶಃ ನೀವು ನಿಮ್ಮ ಹುಲ್ಲಿನ ಬಗ್ಗೆ ಹೆಚ್ಚು ನಿಗಾವಹಿಸಿಲ್ಲ ಎಂದು ಭಾವಿಸಬಹುದು.
- ಇದನ್ನು ನೀವು ಕೊಡಲೂಬಹುದು. ಉಳಿಸಿಕೊಳ್ಳಲೂಬಹುದು - ಮಾತ್ರ.
- ಹೆಣ್ಣನ್ನು ಅರ್ಥ ಮಾಡಿಕೊಳ್ಳಿದ ಗಂಡಸರನ್ನು ಯುವಕರು, ಮಧ್ಯವಯಸ್ಸರು ಮತ್ತು ಮುದುಕರು ಎಂದು ಮೂರು ವಿಭಾಗಗಳನ್ನಾಗಿ ವಿಂಗಡಿಸಬಹುದು.
- *You are what you believe.*



# ಕುತನೊಂದು ಖುಸಿಯ ಬುಗ್ಗೆ

ಪಿ.ಜಿ. ಪೋಡ್ ಹೌಸ್‌ನ ಓದಿರುವವರಿಗೆ ಅತನ ಬಗ್ಗೆ ಯಾರು ಏನು ಬರೆದರೂ ಅಮ್ಮೆ ಇಷ್ಟ ಯಾಕೆ ಅಂದರೆ ಯಾರೇ ಅವನ ಬಗ್ಗೆ ಬರೆದರೂ ಅದರಲ್ಲಿ ಅವನ ಕಾದಂಬರಿಗಳ ಬಗ್ಗೆ ಮೆಚ್ಚುಗೆ, ಅದರಿಂದ ತಮಗಾದ ಸಂತೋಷದ ಪ್ರಸ್ತಾಪ ಇದ್ದೇ ಇರುತ್ತೆ. ಹಾಗೆ ನೋಡಿದರೆ ಯಾರೇ ಹೊಸಬರು ನಮಗೆ ಸಾಮೀಕ್ಷೆವಾಗುವುದು ನಮಗೂ ಅವರಿಗೂ ಸರಿ ಸಮಾನವಾದ ಒದು, ಚಿಂತನೆಗಳು ಇದ್ದಾಗ್. ಕನ್ನಡದ ಗಂಭೀರ ಹಾಗೂ ಶೀರಿಯ್‌ ಸಾಹಿತೀಗಳು ಯಾರೂ ಪಿ.ಜಿ. ಪೋಡ್ ಹೌಸ್‌ನ ಕುರಿತು ಬರೆಯುವುದು ಇರಲಿ, ಮಾತೂ ಆಡಿಲ್ಲ. (ಬಹುಶಃ ವೈವಿನ್ಯ ಹಾಗೂ ಲಂಕೇಶರನ್ನು ಬಿಟ್ಟು) ಪಿ. ಲಂಕೇಶರ ನಿಧನಾನಂತರ ಪ್ರಕಟವಾದ “ಮನಕೆ ಕಾರಂಜಿಯ ಸ್ಥರ್” (ತ್ರಿ - 2010, ಲಂಕೇಶ ಪ್ರಕಾಶನ)ವನ್ನು ಗೆಳೆಯ, ಅವರಂಜಿ ಒದುಗ ನಟರಾಜ ನೀಡಿದ. ಕಾರಂಜಿ ಒದುತ್ತಿರುವಾಗ ಪಿ.ಜಿ. ಪೋಡ್ ಹೌಸ್‌ನ ಕುರಿತ ಈ ಲೇಖನ ಕಣ್ಣಿಗೆ ಬಿತ್ತು. ಅದರಲ್ಲಿ ಶಿಖಿ ನೀಡಿದ ವಾಕ್ಯ... ನಕ್ಕೂ ನಕ್ಕೂ ಸುಸ್ಥಾಗಿದ್ದು (ಸಾಮಾನ್ಯವಾಗಿ ಲಂಕೇಶರು ಯಾವಾಗಲೂ ಯಾರಬಗ್ಗೆಯೂ ಹೀಗೆ ಬರೆದಿಲ್ಲ!) ಜೀವ್ ಅಂದಕೊಡಲೆ ನಮಗೆ ಕೊರವಂಜಿಯ ಕೆಫರ ಶಾರಿ ನೇವು ಒತ್ತರಿಸುತ್ತದೆ.

“ನನ್ನ ತಂದೆ ನನ್ನ ಹಾಗಲ್ಲು...” ಎಂದು ಹಿಸ್ತಿತ್ತಾ ಆಗತಾನೆ ಪರಿಚಯವಾದ ಮೃಖೀಲ್ ಜಾಕ್‌ಸನ್‌ಗೆ ಹೇಳಿದ, “ಅವರು ತುಂಬಾ ಅವಸರದವರು, ಭಾವುಕರು, ಅಥರ್ ವಾಕ್ಯಕ್ಕೆ ಬಂದೋದನೆ ಮನಸ್ಸು ಬದಲಿಸಿ ಬೇರೆ ದಿಕ್ಕನ್ನು ಹಿಡಿದು ವಾಕ್ಯ ಮುಗಿಸುವರು. ಅವರು ತಂದೆ, ನಾನು ಮಗ. ಈಗ ನಾನೇನು ಆಗ್ನೇಕು ಅನ್ನೋದನ್ನ ಕ್ಷೇತ್ರದಲ್ಲಿ ಚೆಂಡು ಹಿಡ್ನೊಂಡ ರೀತಿಯಲ್ಲಿ ನನ್ನನ್ನು ಹಿಡ್ನೊಂಡು ಯೋಚಿಸ್ತಾರೆ - ಯಾವ ಕಡೆಗಾದ್ದು ನನ್ನನ್ನು ಎಸೆಯಬಹುದು. ನಾನು ನನ್ನ ತಂದೆಯ ಹಾಗಲ್ಲು ನಾನು ತತ್ವಜ್ಞಾನಿಯ ತರಹ. ಒಂದು ವಿಷಯದ ಎಲ್ಲ ಮುಖಗಳನ್ನೂ ಪರಿಶೀಲಿಸಿ ವಸ್ತುನಿಷ್ಠವಾಗಿ ತೀರ್ಮಾನ ತೆಗೆದುಕೊಳ್ಳುವ ಬುದ್ಧಿಜೀವಿ ನಾನು”. ಮೃಖೀಲ್ ಜಾಕ್‌ಸನ್‌ಗೆ ಅವನನ್ನು ನೋಡಿ ನಗೆ ತಡೆಯಲಾಗುವುದಿಲ್ಲ; ಮೃಖ್ ನ ಹಾಗೇ, ಹತ್ತೊಂಭತ್ತು ವರ್ಷದ ಹಿಸ್ತಿತ್ತಾ ಸೋಗಸಾದ ಸೂಟ್‌ ಹಾಕಿಕೊಂಡು ಏನನ್ನಾದರೂ ಸೂಕ್ಷ್ಮವಾಗಿ ನೋಡುವಾಗ ವಿಶೇಷ ಗಾಜು ಹಿಡಿದು ನೋಡುತ್ತಾ ತಮಾಷೆ ಮಾತುಗಳನ್ನು ಗಂಭೀರವಾಗಿ ಆಡುವವನು; ಮೃಖ್ ಗೆ ಅವನನ್ನು ನೋಡಿ ಕುತ್ತಾಹಲ, ನಗೆ, ವಿಚಿತ್ರ ರೀತಿಯ ಪ್ರೀತಿ. “ನಿನ್ನ ಹೆಸರು ಹಿಸ್ತಿತ್ತಾ ತಾನೆ?” ಅನ್ನತ್ತಾನೆ ಮೃಖ್. “ಹೌದು, ಹಿಸ್ತಿತ್ತಾ... ಆದರೆ ‘ಪಿ’ ಸ್ವೇಳಿಂಟ್. ನನ್ನಪ್ಪ ನನಗೆ ಸ್ತಿತ್ತಾ ಅಂತ ಹೆಸರಿಟ್ಯಾದರು. ಅದು ತುಂಬ ಪೆದ್ದು ಅನ್ನಿಸಿ psychol-

ogy, pseudoಂದಲ್ಲಿ ಇರುವಂತೆ ಈ ಸೇರಿಸಿಕೊಂಡೆ” ಎನ್ನುತ್ತಾನೆ ಹಿಸ್ತಿತ್, ಒಂದು ಚೆಲರು ನಗೆ ಇಲ್ಲದೆ.

ನೀವೀಗಳೇ ಉಪಿಸಿದ್ದಿರಿ. psmith ಮತ್ತು ಮೃಕ್ ಉಡ್‌ಹೌಸ್‌ನ ಪಾತ್ರಗಳು. ಮೊನ್ಯೆ ಹತ್ತಾರು ದಿನ ಮತ್ತೊಮ್ಮೆ ಉಡ್‌ಹೌಸ್‌ನ ನಾಲ್ಕೆ ದು ಕಾದಂಬರಿಗಳನ್ನು ಓದಿದೆ. ನಕ್ಕು ನಕ್ಕು ಸುಸ್ಥಿರಿಸ್ತು ಮಾತ್ರವಲ್ಲ; ಉಡ್‌ಹೌಸ್ ನಮ್ಮನ್ನು ತುಂಬುವ ಜೀವನೋತ್ತಾಹ, ಅಪ್ಪಟಿ ಖುಷಿ mirth ವರ್ಣನೆಗೆ ಸಿಗದಂಥದು. ನಾನು ಪಡೆದ ಹಿಗಿನಲ್ಲಿ ಒಂದಿಷ್ಟಾದರೂ ಇಲ್ಲಿ ಕಾಣಿಸಲು ಯಶಿಸ್ತುತ್ತೇನೆ. ಹಿಸ್ತಿತ್ ಬಗ್ಗೆ ಇನ್ನೊಂದಿಷ್ಟು ಇಲ್ಲಿ ಹೇಳುತ್ತೇನೆ. ಸ್ತೀ ವರ್ಣರಂಜಿತ ವ್ಹೆಕ್. ಸಾಹಸಗಳನ್ನು ಹುಡುಕಿಕೊಂಡು ಹೋಗುವವನು. ಮೃಕ್ ತಂದೆ ದಿವಾಳಿಯೆಂದ್ದು ಮಗನನ್ನು ಕಾಲೇಜಿಗೆ ಕ್ಳಾಸಲಾಗದೆ ಬ್ಯಾಂಕೋಂದರಲ್ಲಿ ಗುಮಾಸ್ತಾಗಿ ಸೇರಿಸಿರುತ್ತಾನೆ; ಹಿಸ್ತಿತ್‌ನ ತಂದೆ ಶ್ರೀಮಂತನಾದರೂ ಮಗನಿಗೆ ಹಣ ಪ್ರಪಂಚದ ಪರಿಚಯವಾಗಲಿ ಎಂದು ಒತ್ತಾಯದಿಂದ ಅದೇ ಬ್ಯಾಂಕಿಗೆ ಸೇರಿಸುತ್ತಾನೆ. ಅಲ್ಲಿ ಹಿಸ್ತಿತ್ ಹಣ ಪ್ರಪಂಚವನ್ನು ಅರ್ಥಮಾಡಿಕೊಳ್ಳುತ್ತಾ ಮ್ಯಾನೇಜರ್‌ನನ್ನು ಹೇಳಿಗೆ ಸಿಕ್ಕಿಸಿ ಅನೇಕಾನೇಕ ಪ್ರಚಂಡ ಪ್ರಹಸನಗಳಿಗೆ ಕಾರಣನಾಗಿ ಮ್ಯಾನೇಜರೇ ಅವನನ್ನು ಡಿಸ್ ಮಿಸ್ ಮಾಡುವಂತೆ ಮಾಡಿಕೊಳ್ಳುತ್ತಾನೆ. ಅಷ್ಟರಲ್ಲಿ ಕ್ರಿಕೆಟ್ ಪಟುವಾದ ಮೃಕ್‌ಗೂ ಬ್ಯಾಂಕಿನಿಂದ ತಲೆ ರೋಸಿರುತ್ತದೆ; ಒಂದು ದಿನ ಇಬ್ಬರೂ ಕ್ರಿಕೆಟ್ ನೆಪದಲ್ಲಿ ಓಡಿ ಹೋಗುತ್ತಾರೆ. ಯಾಕೆಂದರೆ ಮೃಕ್ ಕ್ರೀಡಾಪಟು ಹಿಸ್ತಿತ್ ಅವನ ಗಳಿಯ ಮಾತ್ರ. ಅವನೇ ಹೇಳುವಂತೆ, “ಇಂಗ್ಲೆಡಿನ ಜನರಿಗೆ ಕ್ರಿಕೆಟ್ ನೋಡುವ ಮಹಾ ಪ್ರತಿಭೆ ಇದೆ.” ಹಿಸ್ತಿತ್‌ಗೆ ಮೃಕ್ ಎಂದರೆ ಪ್ರಾಣ ಅತ್ಯಂತ ಸಂಕೋಚದ, ತ್ರೀತಿಯ ಮೃಕ್ ಕ್ರಿಕೆಟ್ ಆಡುವುದರಲ್ಲಿ ನಿಷ್ಳಾತ್; ಹಿಸ್ತಿತ್ ಮಾತಾಡುವುದರಲ್ಲಿ ಎತ್ತಿದ ಕ್ಕೆ. ಮೃಕ್‌ಗೆ ಬ್ಯಾಂಕು ಬಿಟ್ಟು ಕಾಲೇಜಿಗೆ ಸೇರಲು ಇಷ್ಟು ತನ್ನ ತಂದೆಯೋಂದಿಗೆ ಮೃಕ್‌ನ ಕ್ರಿಕೆಟ್ ನೋಡಿದ ಹಿಸ್ತಿತ್ ತಂದೆಯೋಂದಿಗೆ ಮಾತಾಡಿ ಮೃಕ್ ಹೇಳುತ್ತಾನೆ: “ನೀನು ಇಲ್ಲಿಯವರೆಗೆ ಆಗಿರುವಂತೆ ಇನ್ನು ಮೇಲೆ ಕೊಡ ನನ್ನ ಅಪ್ಪಕಾರ್ಯದರ್ಶಿ ಮತ್ತು ಸಲಹಾರ. ನನ್ನೊಂದಿಗೆ ನೀನು ಕಾಲೇಜಿಗೆ ಸೇರಬೇಕು. ಖಚೆಲ್ಲ ಕೊಡಲು ತಂದೆ ಒಪ್ಪಿದ್ದಾರೆ!”

“ಅದರೆ ಅದೆಲ್ಲ ಹೇಗೆ ಸಾಧ್ಯ?”

“ಅಂದರೆ, ನೀನು ನನಗೆ ಅಪ್ಪ ಕಾರ್ಯದರ್ಶಿ ಮತ್ತು ಸಲಹಾರ ಬೇಡವನ್ನುಹಿಂದಿರುತ್ತಿರುತ್ತಾನೆಯಾ? ಅದೆಲ್ಲ ನಡಿಯೋಲ್ಲ. ನೀನು ಕಾಲೇಜಿನಲ್ಲಿ ಓದಿ, ಕ್ರಿಕೆಟ್ ಆಡಿ ಡಿಗ್ರಿ ಪಡೆದ ಮೇಲೆ ನಮ್ಮ ಎಸ್ವೇಟಿನ ಉಸ್ತುವಾರಿ ನೋಡಿಕೊಳ್ಳುವವ. ನೀನೇ ಯಜಮಾನ. ಯಾಕೆಂದರೆ ತತ್ತಜ್ಞನಿಯಾದ ನನಗೆ ಅದೆಲ್ಲ ಸೇರೋಲ್ಲ!”

ಮೃಕ್ ಕೃತಜ್ಞತೆಯಿಂದ ಒಪ್ಪುತ್ತಾನೆ. ಅಲ್ಲಿಂದ ಇನ್ನೊಂದು ಕಾದಂಬರಿ ಶುರುವಾಗುತ್ತದೆ. ಮೃಕ್ ಅಮೆರಿಕ್ಕೆ ಹೋಗಬೇಕಾಗಿ ಬರುತ್ತದೆ; ಅವನ ಕೇಂಬ್ರಿಜ್‌ನಿಂದ ಅಮೆರಿಕದ ಕ್ರಿಕೆಟ್ ಆಡುವ ಉರುಗಳಲ್ಲಿ ಆಡಲು ಮೃಕ್ ಆಯ್ದುಯಾಗಿರುತ್ತಾನೆ. ರಜೆ ಆದ್ದರಿಂದ ಮೃಕ್‌ನ ಉಸ್ತುವಾರಿ ನೋಡಿಕೊಳ್ಳಲು, ಅವನಿಗೆ ಕಂಪನಿ ಕೊಡಲು ಹಿಸ್ತಿತ್ ಕೊಡ ಅಲ್ಲಿಗೆ

ಒಂದಿರುತ್ತಾನೆ. ಅಲ್ಲಿ ಮೈಕ್ ಕ್ರಿಕೆಟ್ ಆಡುತ್ತಿದ್ದರೆ ಹಿಸ್ಟಿಗೆ ಬೇಜಾರು - ಒಂದು ದಿನ ಹೇಳುತ್ತಾನೆ, “ಎನಯ್ಯ ಮೈಕ್, ಈ ಹಾಳು ನ್ಯಾಯಾರ್ ಹೀಗಿದೆ! ಕಾಲಿಟ್ಲಿ ದರೋಡೆಕೋರು, ಮಾಫಿಯಾದವರಿದ್ದಾರೆ ಅಂತ ಕೇಳಿದ್ದೆ ಬೀದಿಜಗಳ, ರಕ್ತಪಾತ, ಗ್ಯಾಂಗ್ ದಂಗೆ - ಎಲ್ಲಿಇದೆ ಅಂತ ಕೇಳಿಬಂದರೆ ಇದು ಲಂಡನ್‌ನಷ್ಟೇ ಬೋರಿಂಗ್ ಜಾಗಾ!” ಎಂದು ಹೇಳಿದವನು ಒಂದು ದಿನ ಒಂದು ಪತ್ರಿಕೆಯ ವರದಿಗಾರನ ಪರಿಚಯ ಮಾಡಿಕೊಳ್ಳುತ್ತಾನೆ. ಅದು ಕುಟುಂಬದ ಪತ್ರಿಕೆ. ಮಕ್ಕಳಿಗಾಗಿ ಕೆಗಳು, ಪೆದ್ದುಪದ್ದಾದ ಹಾಸ್ಯ, ಹಿಕ್ನಿಕ್ ವರ್ಣನೆಗಳು. ಹಿಸ್ಟಿ ಮತ್ತು ಮೈಕ್ ಗೆ ಸಿಕ್ಕ ವರದಿಗಾರನಿಗೆ ತನ್ನ ಪತ್ರಿಕೆಯ ಬಗ್ಗೆಯೇ ಅಸಹ್ಯ. ಅದನ್ನು ಮೈಕ್ ಮತ್ತು ಹಿಸ್ಟಿಗೆ ತೋರಿಸಲೂ ಅವನಿಗೆ ಹಿಂಜರಿಕೆ. ಸಾಹಸಗಳಿಗಾಗಿ ಹುಡುಕಾಡುತ್ತಿರುವ ಹಿಸ್ಟಿಗೆ ಅವಕಾಶ ದೊರೆಯುತ್ತದೆ - ಆ ಪತ್ರಿಕೆಯ ಸಂಪಾದಕ ದುಡಿದೂ ದುಡಿದೂ ಸುಸ್ತಾಗಿ ವೆದ್ದುರ ಕಟ್ಟಪ್ಪಣಿಯ ಮೇರೆಗೆ ಎರಡು ತಿಂಗಳು ರಜಾ ತೆಗೆದುಕೊಂಡು ಆ ಪತ್ರಿಕೆ ಸಿಕ್ಕದ ಗಿರಿಧಾಮಕ್ಕೆ ವಿಶ್ವಾಂತಿಗಾಗಿ ಹೊಗಿರುತ್ತಾನೆ. ಇದೇ ಸಮಯವೆಂದು ಹಿಸ್ಟಿ ವರದಿಗಾರನನ್ನು ಒಪ್ಪಿಸಿ ಇಡೀ ಪತ್ರಿಕೆಯನ್ನು ಬದಲಿಸಲು ಯೋಜನೆ ಹಾಕಿಕೊಂಡು “ಕಾಮ್ರೇಡ್ ಮೈಕ್ ಜಾಕ್‌ಸನ್, ಹ್ಯಾಗಿದೆ ಪ್ಲಾನ್! ಇದನ್ನು ಪೂರ್ತಿಯಾಗಿ ಬದಲಿಸಿ ಬೆಂಕಿ, ಬೆಂಕಿಯಾಗಿ ಮಾಡುವೇ” ಎಂದು ವಿವರ ಹೇಳಿದರೆ ಮೈಕ್ ಎಂದಿನಂತೆ “ಹುಚ್ಚಿರು! ನಿಮ್ಮ ಕೈಯಲ್ಲಿ ಪತ್ರಿಕೆ ಕೊಟ್ಟ ಮಾಲೀಕ ಸ್ತು!” ಅನ್ನುತ್ತಾನೆ.

ಆಗ ಹಿಸ್ಟಿ ನೋವಿನೋಂದಿಗೆ ವಿಸ್ತಿನಾಗಿ (pained surprise), “ಕಾಮ್ರೇಡ್ ಮೈಕ್, ನಿನ್ನ ನೈತಿಕ ಬೆಂಬಲ ಕೊಡು ಸಾಕು!” ಎಂದು ಗಂಭೀರವಾಗಿ ಹೇಳಿ ಕೆಲಸ ಶುರು ಮಾಡಿ ಕೊಳೆಗೇರಿಯೋಂದರ ಮಾಲೀಕನ ಬಗ್ಗೆ ತನಿಖಾ ವರದಿ ಪ್ರಕಟಿಸಿ ಆ ಮಾಲೀಕನ ಮಾಫಿಯಾ ಹಿಸ್ಟಿ ಮತ್ತು ವರದಿಗಾರನ ಮೇಲೆ ಬಿದ್ದು ಅವರನ್ನೆಲ್ಲ ಸದೆಬಡಿದು ಅನೇಕಾನೇಕ ಹೊಟ್ಟೆ ಹಿಡಿದುಕೊಂಡು ನಗುವ ಪ್ರಸಂಗಗಳಾಗುವಪ್ಪರಲ್ಲೇ ಮೂಲ ಸಂಪಾದಕ ಗಿರಿಧಾಮದಿಂದ ಬಂದುಬಿಡುತ್ತಾನೆ. ಅಲ್ಲಿ ಆಗಿರುವುದೇನು? ಹಿಸ್ಟಿ ಆಗಲೇ ಆ ಪತ್ರಿಕೆಯನ್ನು ಕೊಂಡುಕೊಂಡುಬಿಟ್ಟಿದ್ದಾನೆ!

ಹೀಗೆ ಹೇಳುತ್ತಾ ಹೋದರೆ ಉದಾಹರಿಸಾನ ಸ್ವಿರಿಟ್ ಗೊತ್ತಾಗಲಿಕ್ಕಿಲ್ಲ: ಹಿಸ್ಟಿನ ಧೋರಣೆ ಹೇಳಲು ಒಂದು ಪ್ರಸಂಗ ಕೊಡುತ್ತೇನೆ. ಒಂದು ದಿನ ಹಿಸ್ಟಿ ತನ್ನ ಕ್ಲಬ್‌ನಲ್ಲಿ ಕಳೆದ್ದಾಗ ಅವನ ಕಣ್ಣ ಕ್ಲಬ್‌ನ ಎದುರಿಗುವ ಅಂಗಡಿಯ ಮುಂಗಣ್ಣನಲ್ಲಿ ನೆಟ್‌ಹೋಳುತ್ತದೆ. ಮಳೆ ಬರುತ್ತಿದೆ. ಮಹಾ ಸುಂದರಿಯಾದ ಬಬ್ಬಳು ಮಳೆಯ ಎರಚಲಿನಿಂದ ದಂಗಾಗಿ ನಿಂತಿದ್ದಾಳೆ. ಕೂಡಲೇ ಎದ್ದು ಕ್ಲಬ್‌ನ ಸದಸ್ಯರು ಕೂಡಗಳನ್ನಿಡುವ ಜಾಗಕ್ಕೆ ಹೋಗಿ ಸೋಗಾದ ಕೊಡೆಯೋಂದನ್ನು ಆರಿಸಿ ಆಕೆ ನಿಂತಿದ್ದಲ್ಲಿಗೆ ಬರುತ್ತಾನೆ. ಎನಯ ಮತ್ತು ಕರುಣೆ ಶುಂಬಿದ ಕಣ್ಣಗಳ ವಿಸ್ಟಾ ಅಶ್ಯಂತ ಸಭ್ಯ ರೀತಿಯಲ್ಲಿ ಆಕೆಯ ಹಸ್ತ ಹಿಡಿದು ಕೂಡೆ ಕೊಡುತ್ತಾನೆ. ಅವಳು ಆಜ್ಞಾರಿಯಿಂದ ಪ್ರಶ್ನೆ ಕೇಳಬೇಕನ್ನುಪ್ಪರಲ್ಲಿ “ಅದು ನಿಮಗಾಗಿ, ದಯವಿಟ್ಟು ತೆಗೆದುಕೊಳ್ಳಿ” ಎಂದು ಹೇಳಿ ಮಾಯಾವಾಗುತ್ತಾನೆ. ಹುಡುಗಿ ಈ ವಿಚಿತ್ರ ವ್ಯಕ್ತಿಯ ಜೀದಾಯ್, ನಡವಳಿಕೆಯಿಂದ ಚಕ್ಕಿಗೊಂಡು ನಿವಾಹವಿಲ್ಲದೆ ಕೊಡೆ

ತೆಗೆದುಕೊಂಡು ಉದ್ಯೋಗವಿನಿಮಯದ ಕಚೇರಿಯೊಂದಕ್ಕೆ ಹೋಗುತ್ತಾಳೆ. ಅಷ್ಟರಲ್ಲಿ ಕೊಡೆ ಕೆಳೆದುಕೊಂಡ ಕೆಬ್ಬು ಸದಸ್ಯ ಪಿಸ್ತೀ ತೆಗೆದುಕೊಂಡಿರುವುದಾಗಿ ಪ್ರತ್ಯೇಹಚ್ಚಿ ಪಿಸ್ತೀನನ್ನು ತರಾಟಿಗೆ ತೆಗೆದುಕೊಳ್ಳುತ್ತಾನೆ. ಆದರೆ ಪಿಸ್ತೀ ತನ್ನ ಗತ್ತು ಕೆಳೆದುಕೊಳ್ಳುವುದಿಲ್ಲ “ನಿಮ್ಮ ಕೊಡೆ ಸಲ್ಲಬೇಕಾದಲ್ಲಿ ಹೋಗಿದೆ. ಏವರಿಸಿದರೆ ನೀವು ತಮ್ಮ ಪ್ರಾಣ ಹೋಗುವಾಗ ಇನ್ನೊಬ್ಬರಿಗೆ ನೆರವಾದ ಸರ್ ಫಿಲಿಸ್ ಸಿಡ್ನಿ ಮತ್ತು ವಾಲ್ಪರ್ ರ್ಯಾಲಿಗಿಂತಲೂ ಹೆಚ್ಚಿ ಖುಷಿಪಡುತ್ತಿರೆ. ಮಳೆಯಲ್ಲಿ ನೆನೆಯುತ್ತಿದ್ದ ಬಿಬ್ಬಣು ಮಹಾನ್ ಸುಂದರಿಗೆ ಕೊಟ್ಟಬಿಟ್ಟೆ ನಿಮಗೆ ಇದು ಇಷ್ಟವಿಲ್ಲವಾ?” ಅನ್ನುತ್ತಾನೆ. ಈ ತಿಕ್ಕಲನ ಮಾತಿನ ಮೋಡಿಗೆ ಬಿದ್ದ ಆತ ನಕ್ಕ ಹೊರಟುಹೋಗುತ್ತಾನೆ. ಆದರೆ ಪಿಸ್ತೀ ಈಗ ಬಡವ; ಆತ ಹೋಗುತ್ತಿರುವುದೂ ಉದ್ಯೋಗವಿನಿಮಯ ಕಚೇರಿಗೆ.

ಇಲ್ಲಿ ಪಿಸ್ತೀನ ಬಡತನದ ಬಗ್ಗೆ ಹೇಳಬೇಕು. ತಂದೆ ದಿವಾಳಿಯೆದ್ದು ತೀರಿಕೊಂಡ ಮೇಲೆ ಪಿಸ್ತೀ ಮೀನಿನ ವ್ಯಾಪಾರಿಯಾದ ಚಿಕ್ಕಪ್ಪನೊಬ್ಬನ ಮೀನಿನ ಮಾಲಿಗೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ; ಕೈತುಂಬ ಹಣ ಬರುತ್ತಿದೆ. ಆದರೆ ಸಾಹಸಗಳನ್ನು ಇಷ್ಟಪಡುವ ಪಿಸ್ತೀ ಈ ದರಿಧ ಮೀನಿನ ಸಾಹವಾಸದಿಂದ ಬೆಸರಗೊಂಡು ಚಿಕ್ಕಪ್ಪನ್ನು ಒಳೆಯ ಹೋಟೆಲೊಂದಕ್ಕೆ ಕರೆದುಕೊಂಡು ಹೋಗಿ ಚೆನ್ನಾಗಿ ಉಂಟ ಮಾಡಿಸಿ ರಾಜೀನಾಮೆ ಪತ್ರಕೊಟ್ಟಿರುತ್ತಾನೆ. ಆಮೇಲೆ ದೊಡ್ಡ ವ್ಯತ್ಪತ್ತಿಕೆಯೊಂದರಲ್ಲಿ ಜಾಹೀರಾತು ಹಾಕಿಸಿ, “ನಿಮ್ಮ ಏನೇ ಸಮಸ್ಯೆ ಇದ್ದರೂ ಪಿಸ್ತೀಗೆ ತಿಳಿಸಿ. ಮೀನಿನ ತಂಟಿಗೆ ಹೋಗದಂಥ ಕೆಲಸ ನೀಡಿದರೆ ಮಾತ್ರ ಪಿಸ್ತೀ ಮಾಡುತ್ತಾನೆ!” ಎಂದಿರುತ್ತಾನೆ.

ಇತ್ತೆ ಕೆಬ್ಬು ಸದಸ್ಯನೊಬ್ಬನ ಕೊಡೆಯನ್ನು ಮಡುಗಿಗೆ ಕೊಟ್ಟ ಪಿಸ್ತೀ ತಾನೂ ಉದ್ಯೋಗ ಮಡುಕಿಕೊಂಡು ವಿನಿಮಯ ಕಚೇರಿಗೆ ಬಂದರೆ ಅಲ್ಲಿ ಆ ಮಡುಗಿ ಇರುತ್ತಾಳೆ. ಅವಳ ಹೆಸರು ಈವ್. ಈ ಕುಶಾಹಲಕರ ವ್ಯಕ್ತಿಯನ್ನು ನೋಡಿ ಆಕೆ ನಕ್ಕ ಕೊಡೆ ಹಿಂದಿರುಗಿಸಲು ಬರುತ್ತಾಳೆ. ಆದರೆ ಸ್ತೀ ಅಂಥ ಸಣ್ಣವನಲ್ಲ. “ಆ ಕೊಡೆಯ ಯಜಮಾನನಿಗೆ ಸಮಾಧಾನ ಮಾಡಿ ಆಗಿದ್ದು” ಅನ್ನುತ್ತಾನೆ.

“ಹಾಗಾದರೆ ಕೊಡೆ ನಿಮ್ಮದಲ್ಲಿ?”

“ಅಲ್ಲ”

“ಇನ್ನೊಬ್ಬರ ಕೊಡೆಯನ್ನು ನನಗೆ ಕೊಡೆಬಹುದೆ?”

“ಹಾಣಿ! ಅದೇ ಗುಟ್ಟು ಎಲ್ಲರೂ ಸಮಾಜವಾದದ ಬಗ್ಗೆ ಮಾತಾಡುತ್ತಾರೆ. ನಾನು ಹಾಗಲ್ಲ, ನಾನು ಖುದಾಗ್ಗಿ ಬಬ್ರೀಂದ ವಸ್ತುಗಳನ್ನು ಕಿತ್ತುಕೊಂಡು ಬೇಕಾದವರಿಗೆ ಕೊಟ್ಟು ಸಮಾಜವಾದವನ್ನು ಅನುಷ್ಠಾನಕ್ಕೆ ತರುತ್ತೇನೆ. ನಿಜವಾದ ಸೋಷಲಿಸ್ಟ್‌ನಾದ ನಾನು ಗಳೆಯರನ್ನೆಲ್ಲ ಕಾಮ್ಯಡ್ರೆ ಎಂದೇ ಕರೆಯುತ್ತೇನೆ!”

ಆಮೇಲೆ ಈತನನ್ನು ನೋಡುವ ಅವಕಾಶ ದೊರೆಯುತ್ತದೆ. ಅವನ ಜಾಹೀರಾತನ್ನು ನೋಡಿದ ದೊಡ್ಡ ಎಸ್ಟೇಟ್‌ನ ಬಡೆಯ ಲಾಡ್‌ ಎಂಪ್ಲೋಯೆಲ್‌ನ ಮಗ ಪಿಸ್ತೀನನ್ನು

ಸಂಪರ್ಕ ಸುತ್ತಾನೆ. ಯಾತ್ಕೆ ಗೊತ್ತಾ? ಅವನ ಚಿಕ್ಕಮಗ್ನ ವಜ್ರದ ನೋಲೇಸ್ ಕದ್ದು ಕೊಡುವುದಕ್ಕಾಗಿ.... ಅದೇ ಒಂದು ದೊಡ್ಡ ಕೆತ್ತೆ!

ಹೇಳುತ್ತಾ ಹೋದರೆ ದೊಡ್ಡ ರಗಳಿಯೇ ಆಗುವುದರಿಂದ ಉಡೋಹೋಸ್ ನ ಬಗ್ಗೆ ಒಂದರಲ್ಲಿ ಮಾತಾಡುತ್ತೇನೆ. ಈತನ ಸಮಕಾಲೀನರಾಗಿದ್ದ ಹಾರ್ಡ್, ಗಾಲ್‌ವರ್ಡ್, ಕಿಟ್ಲಿಂಗ್ ಮುಂತಾದ ಸಾಹಿತಿಗಳಿಲ್ಲ ಮಾಸಿಹೋಗಿದ್ದಾರೆ; ಅವರನ್ನು ಓದುವುದೇ ಕಷ್ಟ ಆದರೆ 1910ರಲ್ಲಿ ಉಡೋಹೋಸ್ ಬರೆದ ಕಾದಂಬರಿಗಳು ಇವತ್ತಿಗೂ ಜೀವಂತವಾಗಿವೆ, ಮನಕ್ಕೇ ನೇರವಾಗಿ ತಾಗುತ್ತವೆ. ಈತನ ಜೀವ್ಸ್ ಮತ್ತು ಬಟ್ಟ ಪೂಸ್ಪರ್‌ನ ಕಾದಂಬರಿಗಳ ಮಜವೇ ಒಂದು: ಜೀವ್ಸ್ ಇಲ್ಲದ ಕಾದಂಬರಿಗಳ ಮಜವೇ ಒಂದು; ಈ ಹಿಸ್ತಿತ್ ಕಾದಂಬರಿಗಳ ಖುಷಿಯೇ ಇನ್ನೊಂದು.... ಬಟ್ಟ ಬಬ್ಬ ಶ್ರೀಮಂತ; ಈತನಿಗೆ ಜೀವ್ಸ್ ಬೇಕೇಬೇಕು. ಜೀವ್ಸ್ ಈತನ ಸೇವಕ. ಆದರೆ ಈ ಸೇವಕ ವಿಶಿಷ್ಟ ರೀತಿಯವನು. ಬಟ್ಟರ್ ಜೀವ್ಸ್ ಎಂಥ ಸಮಸ್ಯೆಯನ್ನು ಬಗೆಹರಿಸಬಲ್ಲ ಎಲ್ಲದಕ್ಕೂ ಉತ್ತರವುಳ್ಳ ವಿನಯದ, ಶಿಸ್ತನ ಮಾತುಗಾರ. ಈ ಬಟ್ಟರ್ ಜೀವ್ಸ್ ಇಲ್ಲದೆ ಬಟ್ಟ ಬದುಕಲಾರ. ಒಂದು ಸೆಲ ಈ ಜೀವ್ಸ್ ಒಂದು ವಾರದ ಮಟ್ಟಿಗೆ ರಚಿಯ ಮೇಲೆ ಹೋಗಬೇಕಾಗಿರುತ್ತದೆ. ಆಗ ಹಂಗಾಮಿಯಾಗಿ ಒಂದ ಬಟ್ಟರ್‌ಗೆ ಎಲ್ಲವನ್ನೂ ವಿವರಿಸುತ್ತಿರುವ ಜೀವ್ಸ್ “ಯಜಮಾನರಾದ ಶ್ರೀಮಾನ್ ಬಟ್ಟ ಪೂಸ್ಪರ್ ಒಳ್ಳೆಯವರು. ತುಂಬ ಸುಸಂಸ್ಕರ್ತರು. ಆದರೆ ಏದುಳು ಸ್ವಲ್ಪ ಕಮ್ಮಿ. ಆದ್ದರಿಂದ ಸರಿಯಾಗಿ ನೋಡೋಬೇಕು” ಎಂದು ಹೇಳುತ್ತಿರುವುದನ್ನು ಕದ್ದು ಕೇಳಿಸಿಕೊಂಡ ಬಟ್ಟ ಜೀವ್ಸ್ ಸಿಕ್ಕಾಗಿ ಬಿಗುಮಾನದಿಂದ ಇರಲು ಯಶಿಸಿ ಅನೇಕಾನೇಕ ಹೊಂದರೆಗಳಲ್ಲಿ ಸಿಕ್ಕಿಹಾಕಿಕೊಂಡು ಮತ್ತೆ ಜೀವ್ಸ್‌ನ ರಕ್ಷಣೆ ಪಡೆಯಬೇಕಾಗುತ್ತದೆ. ಹಿಸ್ತಿತ್ ಮೃಕಾನ ರಕ್ಷಕ; ಜೀವ್ಸ್ ಬಟ್ಟಿಯ ರಕ್ಷಕ; ಇನ್ನೊಂದು ಕಾದಂಬರಿಯ ವಿಲ್ ಹೆಲ್ವಿನಾ (‘ಬಿಲ್ಲು’) ಎಂಬುವಳು ಎಲ್ಲರ ರಕ್ಷಕಳು. ಬಿಲ್ಲಿ ಜೀವ್ಸ್ ಹಿಸ್ತಿತ್ ಇದ್ದಲ್ಲಿ ನೆಮ್ಮೆದಿ, ಕ್ಷೇಮ, ಜಾಣತನ ನೆಲಸಿರುತ್ತದೆ....

ಈ ಬಿಲ್ಲಿ ಎಂಬ ಹೆಣ್ಣುಮಗಳು ನೋಡಲು ಬುಲ್‌ಡಾಗ್ ತರಹ; “ದ ಓಲ್ ರಿಯಲೇಬ್ಲೋ” ಎಂಬ ಕಾದಂಬರಿಯ ನಾಯಕಿ ಈಕೆ. ಬರಹಗಾರ್ತಿ ಬಿಲ್ಲಿ ಹಾಲಿವುಡ್‌ನ ಸಿನಿಮಾಗಳಿಗೆ ಬರೆದು ಬೇಜಾರಾಗಿ ಜಗತ್ವಾದಿ ತನ್ನ ತಂಗಿಯ ಮನಸೆಗೆ ಬಂದಿದ್ದಾಳೆ; ಮೂಕ ಸಿನಿಮಾಗಳ ನಾಯಕಿಯಾಗಿದ್ದ ಈ ತಂಗಿ ಕೋಟ್ಯಾಧಿಕಾರಿನೊಬ್ಬನ್ನು ಮುದುವೆಯಾಗಿ ವಿಧವೆಯಾಗಿ ಬೃಹತ್ ಬಂಗಲೆಯಲ್ಲಿರುವರು. ಈ ತಂಗಿ ತನ್ನ ಜೀವನ ಚರಿತ್ರೆ ಬರೆಯಲು ಅಕ್ಕ ಬಿಲ್ಲಿಯನ್ನು ನೇಮುಕ ಮಾಡಿಕೊಂಡಿದ್ದಾಳೆ... ಆಕೆ ಎಷ್ಟು ಶ್ರೀಮಂತೆಯೆಂದರೆ, ಇಂಗ್ಲೆಡಿನಿಂದ ಬಟ್ಟರೊಬ್ಬನ್ನು ಕರೆಸಿ ಕೆಲಸ ಕೊಟ್ಟಿದ್ದಾಳೆ. ಆದರೆ ಬಿಲ್ಲಿಗೆ ಈ ಬಟ್ಟರ್ ಗೊತ್ತು. ಮನಸೆಯ ಬೀಗ ಒಡೆಯುವುದರಲ್ಲಿ ತಿಜೋರಿ, ಆಲ್ರೆರಾ ತೆಗೆಯುವುದರಲ್ಲಿ ತರಬೇತಿ ಪಡೆದವ ಈ ಬಟ್ಟರ್. ಈತ ಆಲ್ರೆರಾ ಒಡೆಯುವಾಗ ಸಿಕ್ಕಿಹಾಕಿಕೊಂಡು ಬಿಲ್ಲಿ ಜ್ವಾರಿಯಾಗಿದ್ದಾಗ ನ್ಯಾಯಾಲಯದಿಂದ ಜ್ಯೇಶ್ವರಿಗೆ ಹಾಕಲಬ್ಬು ಆಮೇಲೆ ಬಿಡುಗಡೆ ಹೊಂದಿದ್ದಾನೆ. ಇಷ್ಟಿದ್ದ ಕೆತ್ತೆಯ ‘ಹಿಗ್ಗು’ ಹೊಮ್ಮಿಸಲು ಇನ್ನೆನು ಬೇಕು? ಹಿಸ್ತಿತ್ ತರಹದ ಬಿಲ್ಲಿ; ಕೋಟ್ಯಾಧಿಕಾರ ಹಣದಿಂದ ಕೊಬ್ಬಿದ ಮಾಚಿ ನಟಿ ತಂಗಿ; ಕಳ್ಳನಾದ ಬಟ್ಟರ್...“

ಉಡುಹೌಸ್‌ನ ವರ್ಣನೆ, ಪ್ರಹಸನಗಳ ನಿರ್ವಹಣೆ, ಪ್ರೇಮದ ಚಿಕ್ಕವಿಚಿತ್ರ ವಿನೋದ ಸನ್ನಿಹಿತಗಳು, ಲಿಖಿತ ಹಾಸ್ಯಸ್ವದ ವರ್ತನೆ, ರಾಜಗಾಂಭೀರ್ಯದವರ ಗುಗ್ಗುಗಳು - ಇವನ್ನೆಲ್ಲ ವಿವರಿಸುವುದು ಕಷ್ಟ

ಒಬ್ಬ ಓ, ನೀನು!

ಇನ್ನೊಬ್ಬ : ಹೌದು, ನಾನು - ಮತ್ತೆ?

“ಮೇಲಿನ ಬೌದ್ಧಿಕ ಚರ್ಚೆಯಾದ ಮೇಲೆ ಇಬ್ಬರೂ ಕೂತು ಚಿಂತಿಸಿಕೊಡಿದರು.” ಉಡುಹೌಸ್, ಅತ್ಯಂತ ಗೊಂದಲದ ಮನಸ್ಸಿನ ಎಂಪ್ರೋವರ್‌ನ ಬಗ್ಗೆ “ಆ ಮಂಜಿನಲ್ಲಿ ಕೂಡ ಮಿಣಿಕು ಹುಳುವೊಂದು ಕಂಡುಬಂತು” ಎಂದು ಅವನ ಚಿಂತನೆಯ ಬಗ್ಗೆ ಬರೆಯಬಲ್ಲು “ನನ್ನಂಥ ಬುದ್ಧಿಜೀವಿಗೆ ತಕ್ಕ ಸಳ್ಳಿ ಇದು” ಎಂದು ಸ್ವಲ್ಪವೂ ವಿನೋದವಿಲ್ಲದ ಹಿಸ್ತಿಗೆ ಹೇಳಿಕೊಂಡಾ ಈವ್, “ಆದರೆ ನೀನು ಬುದ್ಧಿಜೀವಿಯೆ?” ಅನ್ನತ್ವಾಳೆ. ಬುದ್ಧಿಜೀವಿಯ ರೀತಿಯಲ್ಲಿ ನಕ್ಕಿ ಹಿಸ್ತಿಗೆ, “ಪ್ಲೇಟೋ ಈ ಅಧ್ಯಾಯದಲ್ಲಿ ಹೇಳಿರುವಂತೆ...” ಎಂದು ಶುರುಮಾಡುತ್ತಾನೆ!

ಎಲ್ಲ ವಿನೋದಕಾರರಂತೆಯೇ ಉಡುಹೌಸ್ ಕೆಲವು ಪಾತ್ರಗಳನ್ನು ಸೃಷ್ಟಿಸಿದ ಮೇಲೆ ಅವುಗಳಿಗೆ ನಿಯತ್ತಿನಿಂದ ಇದ್ದುಬಿಡುತ್ತಾನೆ. ಮೇಲೆ ಹೇಳಿದ ಕ್ರಿಕೆಟರ ಮೈಕ್ ಜಾಕ್‌ಸನ್ ತೆಗೆದುಕೊಳ್ಳಿ. ಆತನನ್ನು ಉಡುಹೌಸ್ ಎಷ್ಟು ಪ್ರೀತಿಸುತ್ತಾನೆ, ಆವನನ್ನು ಎಷ್ಟು ಪ್ರೀತಿಯಿಂದ ನಡೆಸಿಕೊಳ್ಳುತ್ತಾನೆ ಅಂದರೆ, ಮೈಕ್ ಯಾವ ಮ್ಯಾಚಿನಲ್ಲಿ ಸೋಲುವುದಿಲ್ಲ ಯಾವ ಜಗತ್ತದಲ್ಲಿ ಸೋಲುವುದಿಲ್ಲ ಮೈಕ್ ಎಂದೂ ಒರಟಾಗಿ, ಪರ್ಡಾಗಿ ನಡೆದುಕೊಳ್ಳುವುದಿಲ್ಲ. ಆತ ಆದರ್ಥ ಇಂಗ್ಲೀಷ್ ತರುಣ. ನಾವೂ ಮೈಕ್‌ನನ್ನು ಅಷ್ಟೇ ತೀವ್ರವಾಗಿ ಪ್ರೀತಿಸಿಕೊಡಗುತ್ತೇವೆ. ಮೈಕ್‌ಗೆ ಎಳೆಯ ಹಂಡತಿ ಹೇಳುವಂತೆ, “ನನ್ನ ಮುದ್ದು ಮೈಕ್ ಬಿಡಿ - ಅವನೊಬ್ಬ ಏಂಜಲ್...”



## ನೀಲ ಸುಜ್ಞ

(ಅಂದಿನ) ಪೂರ್ವ ಜಮನಿಯ ಒಬ್ಬತ್ತೆ (ಅಂದಿನ) ಸ್ವೇಭಿರಿಯಿಕ್ಕೆ ಹೋದ ದುಡಿಯೆಯ. ಆಗ ಶಾಮಾಝ್ಯನಿಸಂ ರಾಶಾಜಿಸುತ್ತಿದ್ದು ಅಂಚೆಯಿಲ್ಲ ಬರುತ್ತಿದ್ದ ಪತ್ರಗಳನ್ನು ಸರ್ಕಾರ ಅಧಿಕಾರಿಗು ದೀರ್ಘತ್ವದಿಷ್ಟಿಸುತ್ತಿದ್ದಾರೆ. ಇದು ಅವನಿಗೆ ಗೊತ್ತಿತ್ತು. ಆದುದರಿಂದ ಅವನು ತನ್ನ ಸ್ವೇಳಿತರೋಡನೆ ಒಂದು ಒಷ್ಟಿಂದರ್ಥೆ ಬಂದ. ನೀಲ ಇಂಕಾನಲ್ಲಿ ಶಾಗದ ಬರೆದರೆ ಅದು ನಿಜ ಸಂಗತಿ. ಕೆಂಪ್ಲೆ ಇಂಕ್ ಆದರೆ ಸುಜ್ಞ ಬರದಿದ್ದನ್ನು ನಂಬುವಂತಿಲ್ಲ. ಒಂದು ತಿಂಗಳ ನಂತರ ಸ್ವೇಳಿತನಿಗೆ ಪತ್ರ ಬಂತು. ಅದು ನೀಲ ಇಂಕಾನಲ್ಲಿ ಬರೆಯಲಾಗಿತ್ತು. ಇಲ್ಲಿ ನಾನು ಸುಖವಾಗಿದ್ದೇನೆ. ಉಂಟ ತಿಂಡಿ ಚೆನ್ನಾಗಿದೆ. ಎಲ್ಲನೂ ಸಮ್ಮಾನ ಚೌಯಿಂದ ಶಾಪಾಡಿಕೊಳ್ಳಲು ಎಲ್ಲ ಮನೆಗಳಿಲ್ಲ ಹೀಟರ್ ವ್ಯವಸ್ಥೆ ಇದೆ. ಗ್ರಂಥ ಕೂರತೆ ಇಲ್ಲ. ಚಿತ್ರಮಂದಿರಗಳಲ್ಲಿ ಒಳೆಷ್ಟು ಚಿತ್ರಗಳನ್ನು ಹೋರಿಸುತ್ತಾರೆ. ಇಲ್ಲಿನ ಹುಡುಗಿಯು ಸುಂದರಿಯೆಯ. ಶರೆದರೆ ಡೇಟಿಂಗ್‌ಗೆ ಬರುತ್ತಾರೆ. ಆದರೆ ಒಂದೇ ಕೂರತೆ ಎಂದರೆ ಇಲ್ಲ. ಕೆಂಪ್ಲೆ ಇಂಕ್ ದೊರೆಯುವುದಿಲ್ಲ.

# ಎಮ್ಮೆ-ಲೇಗಳು!

- ಇ.ಆರ್. ರಾಮಚಂದ್ರನ್

ಅಜ್ಞಿ ಬೀವಿ ನೋಡುತ್ತಿದ್ದವರು, ‘ಇದೇನು ಕೇಡುಗಾಲ ಬಂತೋ, ತಿವ ತಿವಾ, ಈ ತರಹ ಚಿತ್ತಗಳನ್ನು ನೋಡ್ತಾ ಇಡಾರೇ, ಯಾರೀ ಪೋಲೀ ಹುಡುಗೂ?’

‘ಅಜ್ಞಿ ಸ್ವಲ್ಪ ಮಯ್ಯಾದೆಯಿಂದ ಮಾತಾಡು! ಇವು ಹುಡುಗ್ಗಲ್ಲ..’

‘ಮತ್ತೇ?’

‘ಇವರೆಲ್ಲೂ ನಮ್ಮ ಎಮ್ಮೆ-ಲೇಗಳು.’

‘ಎಮ್ಮೆ - ತಮ್ಮಣಿಂದಾ?’

ಇವುಗಳಲ್ಲಿ ಇಬ್ಬರು ‘ಸೆಕ್ಸ್- ಮಿನಿಪ್ರಗಳು ಅಲ್ಲ ಎಕ್ಸ್-ಮಿನಿಪ್ರಗಳು! ಮತ್ತೇ ಇನ್ನೊಬ್ಬ ಸಮಾಜ ಕಲ್ಯಾಣ, ಹೆಂಗಸರು ಮತ್ತು ಮಕ್ಕಳ ಅಭಿವೃದ್ಧಿಗೆ ಮೂಗು ದಾರ ಹಾಕಿಕೊಂಡು ದುಡಿಯೋವ್ಯು..’

ನಮ್ಮ ನಿಮ್ಮ ಅಭಿವೃದ್ಧಿಗೆ  
 ಮೂಗು ದಾರ ಹಾಕಿಕೊಂಡು  
 ದುಡಿಯೋ ಈ ಮಂದಿಗೆ  
 ಉಡುದಾರ ಇದೆಯೋ ಇಲ್ಲೋ  
 ಎಂಬ ಡೌಟು ಅಜ್ಞಗೇ!

‘ಇವು ಉಡುದಾರ ಹಾಕಿದಾರೋ ಇಲ್ಲೋ ಅದೂ ಡೌಟು. ಅಲ್ಲೋ! ಮೊಬೈಲ್‌ಲ್ಯಾಪ್ ಅಶ್ಲೀಲ ಚಿತ್ತ ನೋಡ್ತಿದ್ದಲ್ಲಾ. ಮೊಬೈಲ್ ಇರೋದು ಸ್ವಾಟರ್‌ನಲ್ಲೋ, ಮೊಬೈಲ್‌ರೊಬ್ರೆಕ್‌ಲ್ಲೋ ಥಾಸ್‌ಗಿ ಹೋಗ್ಗಿರುವಾಗ, ಕತ್ತು ಒಂದು ಪಕ್ಕಕ್ಕೆ ವಾಲಿಸ್‌ನ್ನೊಂಡು ಮಾತಾಡ್ತಾನೋ, ಮಾತು ಕೇಳಿಸ್‌ನ್ನೊಂಡು ಹೋಗ್ಕುಲ್ಲಾ ಇರೋದು.

ಅದಿಲ್ಲದೆ ಬಸ್‌ಲ್ಯಾಂಡ್, ಸಂಗಿತ ಕಳೆರಿ ಮದ್ದೆ ಸೂರು ಹಾರೋ ಹಾಗ ಕೊಗೋದು ನೋಡಿದೇನಿ. ಅದೇ ಉಂಟಾದ್ದೊಂದು ಯಾರ್ಗೋ ಮೊಬೈಲ್‌ಲ್ಯಾಪ್ ಬೇರೆ ಉರ್ಬುಲಿದ್ದಿನಿ ಅಂತ ಸುಳ್ಳ ಹೇಳೋದನ್ನೂ ನೋಡಿದೇನಿ! ಟಿವಿ ತರಹ ಪಿಕ್ಕರ್ ನೋಡ್ತಾರೆ ಅಂತ ಗೊತ್ತಿರಲಿಲ್ಲ....’

‘ಅಜ್ಞಿ ಅದರಲ್ಲಿ ಹಾಡು ಕೇಳಿಹುದು, ಪಿಕ್ಕರ್ ಕೂಡ ನೋಡಿಹುದು..’

‘ಹೌದಾ! ವಿಧಾನ ಸೌಧದಲ್ಲಿ ಮುಂಚೆ ಎಲ್ಲಾ ಡಿಬೇಟ್ ಮಾಡುವಾಗ ಮೈಕ್ ಕಿತ್ತು ಎಸೆಯೋವು, ಕುಚೀನ ಸ್ವಿಕರ್ ತಲೆಗೆ ಗುರಿಯಿಟ್ಟು ಎಸೆಯೋವು; ಈಗ ಹೊತ್ತು ಹೊಗಲ್ಲಾ ಅಂತ ಹುಡುಗಿರ ಕೆಟ್ಟ ಕೆಟ್ಟ ಚಿತ್ತ ನೋಡ್ತಾ ಇರ್ತಾರಾ?’

‘ಅಜ್ಞಿ ಈಗ ಸಿಕ್ಕಾಕ್ಕೊಂಡಿರೋ ಎಮ್ಮೆಲ್ಲೇಗಳು ಹೇಳೋದೇನಂದೆ, ನಾವು ನೋಡ್ತಾ ಇದ್ದ ಚಿತ್ತಗಳು ತಾಲೀಬಾನ್ ಹುಡುಗಿರ್ದೆ ಯಾವ ರೀತಿ ಚಿತ್ತಹಿಂಸೆ ಕೊಡ್ತಾರೆ ಅಂತ ತಿಳುಕೊಳ್ಳಕ್ಕೆ ಅಂತ.’

‘ಅಯ್ದೋ ಪಾಪಿ! ಅದನ್ನು ವೇಚರ್ತಲ್ಲಿ ಓದಿ ತಿಳಕೋಳಕ್ಕೆ ಆಗಲ್ಲಾ? ಕನ್ನಡ ಕೂಡ ಸರಿಯಾಗಿ ಓದಕ್ಕೆ ಬರುತ್ತೋ ಇಲ್ಲೋ ಮುಂದೇವುಕ್ಕೆ! ಚಿತ್ತ ನೋಡಿದ್ದ ಚೆನ್ನಾಗಿ ಅಥವ ಅಗುತ್ತೆ, ಆಮೇಲೆ ಡೌಟ್ ಏನೂ ಇರಬಾರ್ದು ಅಂತ ಮತ್ತೆ ಮತ್ತೆ ಟೇಬಲ್ ಕೆಳಗಿಟ್ಟೊಂದು ನೋಡಿದ್ದರು. ಮುಂಚೇನೆ ಸ್ವಿಕರೆ ಹೇಳಿ ಮಧ್ಯ ಮಧ್ಯ ರಿವಿಷನ್ ಮಾಡ್ಡಿಕಾಗುತ್ತೆ. ನಾವು ಮಾಡ್ತು ಇರೋ ಸ್ತೀ ಅಬಿವೃದ್ಧಿ ಮತ್ತು ಸಮಾಜ ಕಲ್ಯಾಣದ ಮಧ್ಯ ಯಾರೂ ಪ್ರಶ್ನೆ ಕೇಳಬಾರ್ದು ಅಂತ ಸ್ವಿಕರ್ ಕೈಲೋ ಪರಿಷಣ್ ತೊಗೊಂಬಿಟ್ಟಿದ್ದೆ ಇನ್ನೂ ಒಳ್ಳೇದು. ಈ ಪೋಲಿ ಹುಡುಗನ್ನು ಎಮ್ಮೆ-ಲೇಗಳನ್ನು - ಎಮ್ಮೆಗಳ ಮೇಲೆ ಕೂಡಿಸಿ ಮೆರವಣಿಗೆ ಮಾಡಿಸ್ತೇಕು.’ ಅವರ್ತ ಏನ್ನಾಡ್ತಾರಂತೆ?

‘ಅದು ಇನ್ನು ಗೊತ್ತಿಲ್ಲ ಅಜ್ಞಿ’

‘ಹೋದ ವರ್ಷ, ಯೂನಿಸೆಫ್‌ನವು 14-15 ವರ್ಷದ ಸ್ತೂಲು ಹುಡುಗ, ಹುಡುಗಿರಿಗೆ, ಸ್ಕೋಲಿಜಿಕೆಷನ್ ವಿಷಯ ತೀಳಿಸ್ತಿರು, ಆ ವರ್ಯಸ್ವಿನವರ ಮನಸ್ಸು ಚಂಚಲ ಮತ್ತು ಬಹಳ ಸೂಕ್ಷ್ಮ ಅವರಿಗೆ ಲೈಗಿಕ ವಿಷಯ ಎಚ್.ಎ.ವಿ. / ಏಯ್ ವಿಷಯ ಹೇಳಿಕೊಡ್ಡಿರು ಅಂತ ಬಂದ್ರಂತಲ್ಲಾ ನಮ್ಮ ಪ್ರೇಂಡ್ ಸಾರ್ಥಕ್‌ರೋ ಸಿತ್ತಮ್ಮ ಹೇಳ್ತಾ ಇದ್ದ ದೇವಸ್ಥಾನದಲ್ಲಿ..’

‘ಅದೇನು ಬೇಡಾ.. ನಮ್ಮ ಸಂಸ್ಕೃತಿಯಲ್ಲಿ ಇದೆಲ್ಲಾ ಬೇಕಾಗಿಲ್ಲ, ನಮ್ಮ ಭಾರತದ ಸಂಸ್ಕೃತಿಯಲ್ಲಿ ಮದುವೆ ಆದ ಮೇಲೆ ಇದೆಲ್ಲಾ ತಾನಾಗೆ ಬರುತ್ತೆ ಅಂತ ಅವರಿಗೆ ಭಿಮಾರಿ ಹಾಕಿ ಕೆಳಿಸಿಟ್ಟು ನಮ್ಮ ಕನಾಟಕದ ಸರ್ಕಾರ.’

‘ಅದು ನಿಜ. ಇದೆಲ್ಲಾ ಹೇಳಿಕೊಡೋವಿಗೆ ಒಳ್ಳೇ ವಿದ್ಯೆ ನಡತೆ ಇರಬೇಕು. ಹೊಸ ಹೊಸ ತೆಕ್ಕಾಲಜಿ ಕೈಗೆ ಕರಗತವಾಗಿರ್ಬೇಕು. ಅಂತಹ ಟೀಚರಿಫ್ ಎಲ್ಲಿ ಸಿಗ್ತಾರೆ ಈಗಿ? ಆಮೇಲೆ ಇನ್ನೊಂದು ವಿಷಯ. ನಡವಳಿಕೆನೂ ಸರೀ ಇರ್ಬೇಕವ್ವು ನಮ್ಮ ಎಮ್ಮೆಲೇಗಳು, ಮಂತ್ರಿಗಳು ನರ್ವನ ಜೊತೆ, ಘುಲ್ಲೆ ಸ್ವಾರ್ಥ ಜೊತೆ ಅನ್ಯೇತಿಕ ಸಂಬಂಧ ಇಟ್ಟೊಂದು ಜನಗಳಿಗೆ ಯಾವ ಮುಖ ಇಟ್ಟೊಂದು ಬುದ್ಧಿವಾದ ಹೇಳ್ಕಿರ್ತಾರೆ? ದುಡ್ಡ ಕೊಳ್ಳೇಹೊಡಿತಾ, ಸೈಟು ಹೊಡಿತಾ ಜಮ್ಮುಗೆ ನಮ್ಮೆಲ್ಲರ ದುಡ್ಡಲ್ಲಿ ವೈಷ್ಪವ ದೇವೀ ದೇವಸ್ಥಾನಕ್ಕೆ ಹೋಗಿದ್ದಾ ಹೋಗಿದ್ದೇ! ಅಕ್ಕಮಾಗಿ ರಾತ್ರೋ ರಾತ್ರಿ ದುಡ್ಡ ಹೊಡ್ಡ ಶಿವರಾತ್ರಿಲಿ ಗಂಗಾಜಲ ತರ್ನ ಹಂತ್ರಾರಾಲ್ಲಾ ಇವೇ ಕನಾಟಕಾನ ಅಳೋವ್ತು!’

‘ನಿಜ ಅಜ್ಞಿ ಇದು ನಮ್ಮ ಪುರುಷ ಜನ್ಮದ ಕರ್ಮವೇ ಸರಿ ಅಂತ ಒಬ್ಬಿದೆ.’



ಒಬ್ಬ ನಾನು ಯಾವತ್ತೂ ನನ್ನ ಕೆಲಸದೆಣಿ ನೂರಕ್ಕೆ ನೂರು ತೊಡಗಿಸಿಕೊಳ್ಳುವಿನಿ ಅಂದನಂತೆ. ಹೇಗೆ ಅಂತ ಕೇಳಿದರೆ:  
ಸೋಂಮಾವಾರ 12 ಪ್ರತಿಶತ - ಮಂಗಳವಾರ 40 ಪ್ರತಿಶತ  
ಬುಧವಾರ 20 ಪ್ರತಿಶತ - ಗುರುವಾರ 15 ಪ್ರತಿಶತ  
ಶುಕ್ರವಾರ 13 ಪ್ರತಿಶತ - (ಶಿವಾರ/ಭಾಸುವಾರ ರಜ)  
ಅಲ್ಲಿಗೆ ಆಯ್ದುಲ್ಲ ಪ್ರತಿಶತ ನೂರು ಎಂದನಂತೆ

[www.hearingaidindia.in](http://www.hearingaidindia.in)

Serving you with quality  
& trust for more than a  
decade.



Since 1998  
**Whisper Hearing Aids**  
Pvt. Ltd.

1030/13, 25 main, 39 cross,  
4th 'T' block, Jayanagara, Bengaluru

**SIEMENS**

Authorised  
Hearing Care  
Centre

Avail **FREE** supply of batteries for a year  
on purchase of hearing aids for this week.

10am - 1:30pm, 5pm - 8pm

Appointment : 26640571, 9741765454

ಕೀ - ಕೇಳುವ ಅಂಗವೇ ಆದರೂ ಆದರ ಒಂದು ಭಾಗ ಸಮ್ಮುದ್ರೆಯಲ್ಲಿನ ಮಾಡುವ ಕೆಲಸ ನಿಭಾಯಿಸುತ್ತದೆ. ಕೇಳಿಸುವ ಭಾಗಕ್ಕೆ ತೊಂದರೆಯಾದರೆ ಕವುಡುತನ ಬರುತ್ತದೆ, ಹಾಗೆಯೇ ಉಳಿದ ಭಾಗಕ್ಕೆ ತೊಂದರೆಯಾದರೆ ತಲೆಸುತ್ತು ಕಿವಿಮೋರೆತ ಉಂಟಾಗುತ್ತದೆ. ಕಿವಿಮೋರೆತಕ್ಕೆ ಉಳಿದಂತೆ ಹಲವಾರು ಕಾರಣಗಳು ಇದ್ದರೂ ಈ ಸೂಕ್ಷ್ಮವಾದ ಅಂಗದ ತೊಂದರೆಯೇ ಒಹುಮಟ್ಟಿನ ಕಾರಣ. ಬಹಳ ಸೆಲ ಈ ತೊಂದರೆ ಡಿಫೆಂಡಿಗೆ ಒಗ್ಗಂಡು. ಮೊರೆತ ಮುಚ್ಚಿಸಂತೆ ಶಬ್ದವನ್ನು ಹಿಯರಿಂಗ್ ಎಡ್ ಮೂಲಕ ಕೊಡಬೇಕಾಗುತ್ತದೆ. ಸದ್ಯಕ್ಕೆ ಅದೇ ಉತ್ತರ. ಕಿವಿಯ ಸೂಕ್ಷ್ಮತೆ ಕಡಿಮೆಯಾದ ನಂತರ ಹಿಯರಿಂಗ್ ಎಡ್ ಧರಿಸಿ ಎಲ್ಲರಂತಹೀ ಮಾತಿನ ಚಟುವಟಿಕೆಯಲ್ಲಿ ಭಾಗವಹಿಸಬೇಕು, ಅದು ಸಾಮಾನ್ಯ ಜೀವನ.

ಡಾ॥ ಡಿ. ಪ್ರರೂಪೋತ್ತಮೆ ಇಡಿ.ಡಿ.

ವಾಕ್ - ಶ್ರವಣದೋಷ ತಡ್, ವಿಸ್ಪ್ರೇ ವಾಕ್ - ಶ್ರವಣ ಕೇಂದ್ರ

# ಒಂದು ವ್ಯತದ ಒಂದೆರಡು ಬಗೆ

- ಪ್ರೌ. ಶ್ರಮಲಾ ರವಿಶಂಕರ್

ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆ ಅಂಥಪ್ರದೇಶದಲ್ಲಿ ಆಚರಿಸುವ ಒಂದು ಪ್ರಮುಖ ವ್ಯತ. ಮದುವೆಯ ನಂತರವಾಗಲಿ, ಗೃಹ ಪ್ರವೇಶದಲ್ಲೇ ಆಗಲಿ, ನಾಮಕರಣ ಮಹೋತ್ಸವವಾಗಲಿ, ಅದರಲ್ಲೂ ಗಂಡು ಮಗುವಿನ ಜನನದ ನಂತರ ಈ ವ್ಯತವನ್ನು ಆಚರಿಸಲೇಬೇಕು!

ಅಷ್ಟರು ಮೇಲೆ ಯಾರ್ಥ ಹರಕೆ ಅವರವರ ಮನಸ್ತತ್ವದಂತೆ ಈ ವ್ಯತಾಚರಣೆಗೆ ಯಾವ ಉಳಾದರೇನಂತೆ? ಈಗ ನನ್ನಂಥವು ಉದಾಹರಣೆಯೇ ತೆಗೆದುಕೊಳ್ಳಿ - ಪ್ರಸಾದ ಭೂಂಜನಾನುರಾಗಿಗಳಾಗಿ ನಡೆಸುತ್ತೇವೆ. ನನ್ನ ವಿಷಯ ಇಲ್ಲಿಗೇ ಬಿಟ್ಟು ನಾನೇನು ಹೇಳಿ ಹೊರಟಿರುವೆನೋ ಅದನ್ನು ಹೇಳಿಯೇ ಬಿಡುತ್ತೇನೆ ಕೇಳಿಸಿ ಕೊಳ್ಳಿ. (ನಿಮ್ಮ ಕರ್ಮ!)

ನನ್ನನ್ನ ಶ್ರೀ ಸತ್ಯನಾರಾಯಣ ದೇವರು ತನ್ನ ಭಕ್ತರ ಲಿಂಗನಲ್ಲಿ ಸೇರಿಸಿಕೊಂಡಿರಬೇಕು, ಹೀಗಾಗಿ ನನಗೆ ಬೇಜಾನ್ ಆಹ್ವಾನಗಳು ಬರುತ್ತಿರುತ್ತವೆ. ಅಂತಹ ಸಮಯಗಳಲ್ಲಿ ನನ್ನ ಮನಃ ಪಟಲದಲ್ಲಿ ಹಾದುಹೋಗುವ ಚಕ್ರವೆಂದರೆ: ಘಮ ಘಮಿಸುವ ಅರುಣ ವರ್ಣದ ದ್ವಾಕ್ಷಿ ಗೋಡಂಬಿ, (ಈ ಕಾಲದಲ್ಲಿ) ಬಾದಾಮಿಗಳಿಂದ ಚಿತ್ರಿಕರಿಸಲ್ಪಟ್ಟ ತುಪ್ಪದ ಮೆರುಗಿನಿಂದ ಮಿನುಗಿ, ಏಲಕ್ಕಿ, ಪಚ್ಚಕಪೂರ ಕೇಸರಿಗಳಿಂದ ನಾಸಿಕಾಗ್ರದಲ್ಲೇ ಚಪಲ ಹುಟ್ಟಿಸುವಂತಹ “ಪ್ರಸಾದ”! ಇಂತಹ ಚಿತ್ರವನ್ನು ತ್ರಯೇಂದ್ರಿಗಳಲ್ಲಿ ಹಾಗೂ ಮನಸ್ಸಿನಲ್ಲಿ ಕೇಂದ್ರಿಕರಿಸಿ ಧ್ಯಾನಾಸ್ತಕಳಾಗಿ ಹಾಜರಾಗುತ್ತಿದ್ದ ನನಗೆ ಕೇಗೆ ಸಿಕ್ಕುತ್ತಿದ್ದೇನು? ಒಂದು ದಿನ ದಿನಪತ್ರಿಕೆಯ ಚೂರು, ಅದರಲ್ಲಿದ್ದ ಅರ್ಥಂಬರ್ಥ ಮುರಿದ ಹಿಡಿ ರವೆ + ಅಷ್ಟಪ್ಪು ಸಕ್ಕರೆ ಕಣಗಳು + ಅಲ್ಲೋ ಇಲ್ಲೋ ಇಣಕುತ್ತಿದ್ದ ತೆಂಗಿನಕಾಯಿ ಚೂರುಗಳು! ಇಷ್ಟಹೊತ್ತಿಗೆ ನನ್ನ ಮನೋವೇದನೆ ನಿಮಗೆ ಅರ್ಥವಾಯಿತು ತಾನೇ? ಮೊದ ಮೊದಲು ಇನ್ನೂ ಬರಬಹುದೇನೋ “ಪ್ರಸಾದ” ಎಂದು ನಿರೀಕ್ಷಿಸಿ ನಿರಾಶೆ ಹೊಂದಿದ್ದೂ ಉಂಟು. ಸಮಯ ಸರಿದಂತೆಲ್ಲಾ ನಿಜಸ್ಥಿ ಅರಿವಾಯಿತು. Prachce makes a man perfect (read woman) ಅಂತ. ಈಗ ನಾನು ಆ ಪ್ರಾಧಿಯನ್ನೇ ಕಣ್ಣೆಗೂತ್ತಿಕೊಂಡು ಗುಳುರಿ ಎನಿಸಿ ಬರುತ್ತೇನೆ. ಪ್ರಸಾದ, ಚರುಪು ಅಂದರೆ ಅಷ್ಟೇಂದು!

ಅಮೇರಿಕಾಗೆ ಹೋಗಿದ್ದಾಗ ಎಲ್ಲರೂ ಹೋಗುವಂತೆ ನಾನೂ ಹಿಟ್‌ಬಿಗ್‌ ದೇವಸ್ಥಾನಕ್ಕೆ ಹೋಗಿದ್ದೆ ಅಲ್ಲಿ ಸತ್ಯನಾರಾಯಣ ವ್ಯತ ನಡೆಯುತ್ತಿತ್ತು. ದೇವರನ್ನು ಬಹಳ ಚೆನ್ನಾಗಿ ಅಲಂಕರಿಸಿದ ಮಂಟಪದಲ್ಲಿಟ್ಟು ಆಚ್ಚಕಟ್ಟಾಗಿ ಪೂಜೆ ಮಾಡಿದ್ದರು. ಹಲವಾರು ಭಕ್ತಾಧಿಗಳಲ್ಲಿ ಬಿಳಿಯರೂ ಇದ್ದರು. ಎಷ್ಟೋ ದಂಪತ್ತಿಗಳಲ್ಲಿ ಒಬ್ಬರಾದರೂ ಬಿಳಿಯವರು ಇದ್ದರು. ಅವರ ಶ್ರದ್ಧೆ ಕಂಡು ಬರಗಾದ ಪುರೋಹಿತರು ಬಿಳಿಯರು! ಕಥೆ ಸಾಗಿತ್ತು - ಇಂಗ್ಲೀಷನಲ್ಲಿ ಎಂದು ಬೇರೆ ಹೇಳಬೇಕಾ? ಅದನ್ನು ದೃಢಪಡಿಸಲೆಂದು ಅಲ್ಲಲ್ಲೇ ಸುತ್ತುತ್ತಿದ್ದ ಪೂರ್ತಿಕಥೆ

ಕೇಳಲಾಗಲಿಲ್ಲ “....The boat capsized drowning the father-in-law and son-in-law. The cause of such a calamity was to be by a Leavenly voice!....” ಎಂದು ಒಮ್ಮತಿದ್ದ ಆ ಬಳಿ ಪುರೋಹಿತರ ತದಾತ್ಮೇಯೇ ಒಂದು ಸಾಧನೆಯಲ್ಲವೇ? ಇನ್ನು ತುಟಕ್ಕಾಪಿಟಕ್ಕನ್ನದೆ ಕೇಳುತ್ತಿದ್ದ ಭಕ್ತವ್ಯಂದ. ಕಾಲಾವಕಾಶವಿಲ್ಲದೆ ಎದ್ದು ಹೋದ ನನಗೆ ಕಾರ್ ಪಾರ್ಕಿಂಗೇ ಬಂದು ಪ್ರಸಾದ ತಲುಪಿಸಿದ ಮುಡುಗನೊಬ್ಬ ಆ ಪ್ರಸಾದ ಏನಂದಿರಾ? ಬಾದಾಮಿ ಮಧ್ಯ ಅಲ್ಲಲ್ಲಿ ರವೆ!

ಅದೇ ಇಲ್ಲಿ? ಪರಿಸ್ಥಿತಿಯ ಬಗ್ಗೆ ಎಷ್ಟು ಕಡಿಮೆ ಹೇಳಿದರೆ ಅಷ್ಟು ವಾಸಿ. (ನಾನು ಹೇಳುತ್ತಿರುವುದು ಪ್ರಸಾದ ಬಗ್ಗೆ ಅಲ್ಲ) ಕಥೆ ಒಮ್ಮತಿರುವ ಪುರೋಹಿತರು ಶೋತ್ರಗಳ ಗಮನವನ್ನಾಚಯಲು ಪದೇ ಪದೇ ಎಷ್ಟು ವ್ಯಧರ ಪ್ರಯತ್ನ ಮಾಡುತ್ತಿರುತ್ತಾರೆ ಅನ್ನೋದನ್ನು

ಇನ್ನೊಮ್ಮೆ ಒಬ್ಬ ಹಿಂದಿ ಜನರ ಮನೆಯಲ್ಲಿ ವ್ಯತ್ಸ್ಕೆ ಆಹ್ವಾನ ಬಂದಿತು. ನಾನು ಹೊರಟದ್ದೇ ಬಹಳ ತಡವಾಗಿ ಅಂದರೆ, ನಾನು ಅಲ್ಲಿ ತಲುಪಿದಾಗ ಇನ್ನೂ ಎಲ್ಲವೂ ತಣ್ಣಿತ್ತು. ಇದೇನಪ್ಪು ನಾನೇನಾದರೂ ಸಾಯಂಕಾಲದ ಪೂಜೆಗೆ ಮಧ್ಯಾಹ್ನವೇ ಬಂದನೇ ಎನಿಸಿತು. ಸ್ವಲ್ಪ ಹಾಗೂ ಹೀಗೂ ರಳಾಯಿಸಿದ ನಂತರ ಒಂದು ಟಾಟಾ ಸುಮೋ ಬಂದು ನಿಂತಿತು. ಅದರಿಂದ ತಮಟ್ಟಾ, ತಾಳ, ಒಲಗ, ಚಿಟಕೆಗಳನ್ನು ಹಿಡಿದ ಸಮವಸ್ತ್ರಾರಿಗಳು ಉದುರಿದರು. ಒಡನೆಯೇ ಸಂಭಾಗಣದಲ್ಲಿ ವಿದ್ಯುತ್ ಸಂಚಾರವಾದರೆ ಜನರಲ್ಲ ಅಡ್ಡಾದಿಡ್ಡಿ ಒಮ್ಮತಿದ್ದರು. ಕೆಲವರು ಶೋರಣ ಕಟ್ಟುತ್ತಿದ್ದರು. ಇನ್ನೂ ಕೆಲವರು ಕ್ಷಾಮರಾಗಳನ್ನು ಹಿಡಿದು ಬಂಧುವರ್ಗವನ್ನು ಕ್ಷಿಷ್ಟಿಸಿದ್ದಾರೆ. ಮನೆಯ ಹಿರಿಯ ಗಂಡಸರು ಅವರಿಗೆ ಉದ್ದುದ್ದನೆ ಟಿಕಾಗಳನ್ನು ಬಳಿದರು. ಇದಕ್ಕೆ ಎಲ್ಲರ ಪ್ರಚಂಡ ಕರತಾಡನ. ನಮ್ಮ ಸುಮೋ ಬಂಧುಗಳು ಚೆಂಡು ಹೂ ಮಾಲೆಗಳಿಂದ ಅಲಂಕರಿಸಲ್ಪಟ್ಟು ಬಳಗೆ ಬಂದು ಮಂಟಪದ ಬದಿಗೆ ಹಾಸಿದ್ದ ರಭಾಯಿಯ ಮೇಲೆ ಆಸಿನರಾದರು. ಅವರಿಗೆ ಹಾಲು ಹಂಚಲಾಯಿತು.

ಇಷ್ಟರಲ್ಲೇ ನೋಡುನೋಡುತ್ತಿದ್ದಂತೆ ವೇದಿಕೆಯ ಮಧ್ಯ ಮಂಟಪ ಅಲಂಕಾರ ನಡೆಯಿತು. ಮಂಟಪದ ಎರಡೂ ಪಕ್ಕಗಳಲ್ಲಿ ಎರಡೆರಡು ಅನಾನಸ್ ಹಣ್ಣಗಳನ್ನು ಕಟ್ಟಿ ಸಿತಾಪುಲ, ಸ್ವಾಬರಿ ಹೊದಲಾದ ಹಣ್ಣಗಳಿಂದ ಅಲಂಕರಿಸಲಬ್ಬಿತು. ವಿದ್ಯುತ್ ದೀಪಗಳು ಬೆಳಗಿದವು. “ಸಾಂಭಾನಿ ಡಾಲೋ, ಜೀ” ಅಂದರು ಪಂಡಿತ್ ಜೀ (ಸಮವಸ್ತ್ರದ ಮೇಲೆ ಒಂದು ದುಪಟ್ಟಾ ತರ ಟಿಕ್ಕು ಬಟ್ಟೆಹೊದ್ದುಕೊಂಡಿತು) ತದನಂತರ ರಾಗವಾಗಿ ಸರಾಗವಾಗಿ ಮಂತ್ರ ಹೊಮ್ಮಿತು. ಒಂದಿಪ್ಪತ್ತು ನಿಮಿಷ ಪೂಜೆ, ನಂತರ ಕಥೆ ಪ್ರಾರಂಭ. ಅಬ್ಬಾ ಅದೇನು ಆಭರಣ!

ಇದಾರು ನಿಮಿಷ ತಮಟ್ಟೆ ವಾದ್ಯವಾದನಂತರ ಏಕಾದಂ ನಿಶ್ಚಯಿಸಿ ಈಗ ತಾಳ ಬಾರಿಸುವವನ ಸರದಿ. “ಜಿಂಗ್, ಚಿಕ್, ಜಿಂಗ್ ಚಿಕ್” ಎಂದು ತಾಳ ಹೊಡೆದ ನಂತರ “ಜ್ಯೇ ಸತ್ ನರೇಯಿನ್ ಮಹಾರಾಜ್ಞಿ” ಎಂದು ಗುಡುಗಿದ ನಂತರ ಒಲಗದ ಮುಮ್ಮೇಳ,

‘ಸುನೋ, ಸುನೋ’ ಎಂದು ಕಥೆಯ ಆರಂಭ. ಈ ಸುವೋ ವ್ಯಂದಕ್ಕೆ ಉತ್ತಾಪ್ತ ಚಿಮ್ಮೆದಾಗೆಲ್ಲಾ ವಾಡುಗೋಣಿ ಉತ್ತಂಗ ತಿಖಿರವೇರುತ್ತಿತ್ತು. “ಏಕ್ ರಾಜ್ಯ.... ಇಸ್ ಮೇ.... ಕ್ಯಾ? ಓ! ಗಣರಾಜ್ ಕ್ಯಾ ಬಸಾ ಮತ್ತೊ ಪೂಜ್ಞಾ!” ಎಂದ ಜೋಕಿಗೆ ಕರತಾಡನ ಜೊತೆಗೆ ವ್ಯಾ... ವ್ಯಾಗಳು ಬೇರೆ! ಗುಲ್ಲೋ ಗುಲ್ಲು!

“ಉಸ್ ಮಹಾ ರಾಜ್ ಕೋ ಒಚ್ಚೆ ನಹಿ ಹುವೇ. ಟೆಸ್ಟ್ ಟ್ರೋಬ್ ಬೇಬಿಯೋಂಕಿ ಇಮಾನ ನಹಿ ಥಾ, ನಾ?” ಮತ್ತೆ ಫೋಲ್ಡ್‌ಎಂದು ನಗೆ, ಇದುತಹಬಂದಿಗೆ ಬರಲು ತಮಿಚೆಯ ಬಿಡಿತ!

“ಸತ್ತಾ ನರೇಯಿನ್ ಮಹರಾಜ್‌ಹೋ ಮನ್ತ್ರ ರವ್ವಾ ನೇ ಕೇ ಬಾದ್ ಏಕ್ ಬೇಟಿ ಹುಯಿ.” ಸರಿ, ನಡೆಯುತ್ತಿತ್ತು ಕಲಾಪತಿಯ ಜನನ, ರೂಪ ವಿವರಣೆ. “ಮಿಸ್ ಇಂಡಿಯಾ ಕಂಟ್ರೋ ನಹಿ ಥಾ... ನಾ...?” ಮತ್ತೆ ನಗೆ ಲಹರಿ out of control! ಹೀಗೆ ನಡೀತಾ ನಗು, ಕಥೆ, ಹಾಸ್ಯ ಚಟುಕಿಗಳು ಕದೆಯ ಹಂತಕ್ಕೆ ತಲುಪಿತು. “ಅಶ್ರಿರ ವಾಣಿಯು ಕೆಲಸಕ್ಕೆ ಬರುತ್ತಿತ್ತು ಯಾಕೆ?” ಅಂದದಕ್ಕೆ ಸಭಿಕರಲ್ಲಿರೂ ಒಕ್ಕೂರಲಿನಲ್ಲಿ “ಯಾಕೆ?” ಅಂದರು. ಸೆಲ್ ಪ್ರೋನ್ ಇಲ್ಲದ ಕಾಲ, ಅದು ಮತ್ತೊಂದು ಚಟುಕಿ. “ಜೋ ನಾಮ್ ಅಚ್ಚಾ ಲಗ್ತಾ ಹೈ, ಓ ನಾಮ್ ದಿಲ್ ಮೇ ರಹೀ ಧ್ವನಾ ಕರೋ” ಎಂದು ಸಭಿಕರನ್ನು ಭಕ್ತಿಯೆಡಿಗೆ ಕೊಂಡೊಯ್ದರು ಪಂಡಿತ್ ಜೀ. “ಸಬ್, ಪ್ರಾಣಮ್ ಕರೋ, ನಹಿ ಶೋ ಪರ್ಶಾದ್ ನಹಿ ಮಿಲೇಗಾ” ಎಂದು ಎಲ್ಲರನ್ನೂ ಎಚ್ಚರಿಸಿದಾಗ ಜನ ಹೊಟ್ಟೆ ಹಿಡ್ದೂಂಡು ನಕ್ಕರು. ಈಗಂತೂ ಭಾರಿ ಜೋಲು ಪ್ರಯೋಗ ನಡೆಸಿದ್ದಕ್ಕೆ ಎಲ್ಲರೂ ಸಾಷ್ಟಾಗ ವರಗಿದರು. ಎಷ್ಟೋ ಹೊತ್ತು ಹಾಗೇ ಇದ್ದು ಎದ್ದವರ ಮುಖ ನೋಡಿದೊಡನೆಯೇ ಅದು ಅವರ ಧ್ವನಿದ ಆಜಿ ಬಿತ್ತರಿಸುವಂತಿತ್ತು ಇದೇನೋ ಆತ್ಮನಿವೇದನೆ ಅಂದುಕೊಂಡು ಪ್ರೂಟ್ ಸಲಾಡ್, ಬಸ್ ಕ್ರೀಂ ಜೊತೆ ರವೆ ಕೇ ಹಲ್ವಾ ತಿಂದು ಬಂದೀ!



ಕ್ಕಿರಿದ ರ್ಯಾಲನಲ್ಲ ಟಕೆಟ್ ಪರಿಇಕ್ಕೆಕರು ಒಬ್ಬೊಬ್ಬರ ಟಕೆಟ್ ಪರಿಇಕ್ಕೆ ಮಾಡಿಕೊಂಡು ಬಂದರು. ಸನ್ಯಾಸಿ ವೇಷದವನೋಬ್ಬನನ್ನು ಟಕೆಟ್ ಕೇಳಿದರೆ ನನ್ನನ್ನು ಟಕೆಟ್ ಕೇಳುತ್ತಾಯಾ. ನಾನು ಎಲ್ಲಗೆ ಹೋಗ್ರಿದಿನಿ ಗೊತ್ತಾ? ಶ್ರೀರಾಮನ ಜನ್ಮ ಸಾಫಾನ ಅಯೋಧ್ಯೆಗೆ ಅಂದ. ಆಗ ಟಕೆಟ್ ಪರಿಇಕ್ಕೆ ಮಾಡೋ ಅಧಿಕಾರಿ ತಲೆಬಾಗಿ ಕೈ ಮುಗಿದು ನನ್ನದು ತಪ್ಪಾಯಿತು. ಆದರೆ ನಿಂವು ನನ್ನ ಒಂದು ಅನುಮಾನ ಪರಿಹಾರ ಮಾಡಿ. ಶ್ರೀರಾಮ, ಶ್ರೀ ಕೃಷ್ಣ ಇಬ್ಬರೂ ಬೀರಬೀರೆಯೀ ಅಥವಾ ಒಬ್ಬರೀ ಅಂತ ಕೇಳಿದ. ಅದಕ್ಕೆ ಸನ್ಯಾಸಿ ಇಬ್ಬರೂ ಒಂದೇ, ವಿಷ್ಣುವಿನ ಅವತಾರ ಅಂದ. ಆಗ ಟಕೆಟ್ ಪರಿಇಕ್ಕೆ ಹಾಗಿದ್ದರೆ ನಿಮಗೆ ಶ್ರೀರಾಮನ ಜನ್ಮಸಾಫಾನವಾದರೂ ಒಂದೇ, ಶ್ರೀಕೃಷ್ಣನ ಜನ್ಮಸಾಫಾನವಾದರೂ ಒಂದೇ ತಾನೇ. ಬನ್ನಿ ನಿಮ್ಮನ್ನ ಶ್ರೀಕೃಷ್ಣನ ಜನ್ಮಸಾಫಾನಕ್ಕೆ ಈಗಲೇ ಕರ್ಮೋಂಡು ಹೋಗ್ರಿದಿನ ಅಂತ ಎಕ್ಕೂಂಡು ಹೋದ.

## ಬರಿಕಾಲಿನ ವ್ಯಾಪಾರಿ.....

- ಹೆಚ್. ಗೋಪಾಲಕೃಷ್ಣ

ಎರಡು ತಿಂಗಳು ಮೂರು ತಿಂಗಳಿಗೆ ಒಮ್ಮೆ ನಮ್ಮ ಹಾಸ್ಟಲ್‌ಗೆ ಬಬ್ಬ ಹಳೇ ಸಾಮಾನು, ಟಿನ್‌ ಕೊಂಡುಕೊಳ್ಳುವವನು ಬರುತ್ತಾನೆ. ಕಟ್ಟು ಬಣ್ಣದ ಸಣಕಲು ದೇಹ, ಧೂಳು ತುಂಬಿದ ಬರೀಕಾಲು ಮತ್ತು ಮುಖದ ತುಂಬಾ ಇಡೀ ಪ್ರಪಂಚದ ದುಃಖವನ್ನು ಹೊತ್ತಿರುವ ಈತನನ್ನು ನೋಡಿದರೆ ಕೆಲವು ಸಲ ಅನುಕಂಪ ಕೆಲವು ಸಲ ಕೋಪ ಹೀಗೆ ಹುಟ್ಟುತ್ತೆ. ಅನುಕಂಪ ಯಾಕೆ ಅಂದರೆ ಹಾವ ಬೆಂಗಳೂರಿನ ರಸ್ತೆಗಳಲ್ಲಿ ಈ ವಯಸ್ಸಿನಲ್ಲಿಯೂ (ಅವನಿಗೆ ಸುಮಾರು ಐವತ್ತ್ಯೇದು - ಅರವತ್ತು ವರ್ಷ) ಬರಿಗಾಲಿನಲ್ಲಿ ದುಡಿಯುತ್ತಾನಲ್ಲಾ ಅಂತ. ಕೋಪ ಯಾಕೆ ಅಂದರೆ ಪ್ರತಿಸಲವೂ ಚೌಕಾಸಿ ಮಾಡುತ್ತಾನಲ್ಲಾ - ಇಪ್ಪತ್ತು ರೂಪಾಯಿನ ಡಬ್ಬಕ್ಕೆ ಹನ್ನೆಡು ಅಂತ ಶುರು ಮಾಡುತ್ತಾನೆ, ನಾವು ಜಗದೇ ಇದ್ದರೆ ಅದು ಇಪ್ಪತ್ತಕ್ಕೇ ಹೋಗುತ್ತೆ, ಜಗಿದ್ದೇವೋ ಹದಿನಾರಕ್ಕೂ ಹದಿನ್ಯೇದಕ್ಕೂ ವ್ಯಾಪಾರ ಕುದುರಿಸಿಕೊಂಡು ಬಿಡ್ಡಾನೆ - ಇದು ನಮ್ಮ ಅನುಭವ. ಚೌಕಾಸಿ ಮಾಡಿ ನಮ್ಮ ಒಂದರೆಡು ಗಂಟೆಗಳ ಕಾಲವನ್ನು ಸುಮ್ಮನೆ ವ್ಯಧಾರ್ಥಕಾರಿನಲ್ಲಾ ಅಂತ ಕೋಪ.

ನಾಲ್ಕು ತಿಂಗಳ ಹಿಂದೆ ಹೀಗೆ ಆಫೀಸಿಗೆ ಈತ ಬಂದ. ಎಣ್ಣೆ ಡಬ್ಬಗಳು ಇವೆಯಾ ಚಾರ್ ಅಂದ. ತಮಿಳುನಾಡಿನ ಕಡೆಯವನು ಅವನಿಗೆ ಸಾರ್ ಹೋರಡದು, ನಾವೂ ಅವನ ಭಾಷೆಗೆ ಅಡ್ಡಿಸ್ತು ಆಗಿದ್ದೀರಿ. ಡಬ್ಬಗಳು ಇವೆ, ನಿನು ಹಳೇ ಪೇಪರು ತಗೊಳ್ಳುದಿಲ್ಲವೇ ಅಂತ ವಿಚಾರಿಸಿದವು. ಇಲ್ಲಾ ಚಾರ್ ಬೇಕಾದರೆ ಪೇಪರು ತಗೊಳ್ಳುವುದು ನನಗೆ ಗೊತ್ತು ಅವನನ್ನು ಕರೆದುಕೊಂಡು ಬತ್ತಿನಿ ಅಂದ. ಸರಿ ಹಾಗೇ ಮಾಡು ಅವನನ್ನೂ ಕರೆದುಕೊಂಡು ಬಾ ಒಟ್ಟಿಗೆ ಎರಡನ್ನೂ ತಗೊಂಡು ಹೋಗಿವಂತೆ ಅಂತ ಕಳಿಸಿಯಾಯಿತು.

ಆದಾದ ಎರಡು ದಿವಸಕ್ಕೆ ಮತ್ತೊಬ್ಬನ್ನು ಇತೆ ಹಾಕಿಕೊಂಡು ಬಂದ. ಅವನ ಕ್ಯೇಲಿ ಒಂದು ದೊಡ್ಡ ಖಾಲಿ ಚೀಲ. ಶೂಕದ ಮೆಷ್ಣಿನು ತಂದಿಲ್ಲವಾ ಅಂತ ಕೇಳಿದೆ.

ಚೇಬಿನಿಂದ ಒಂದು ಸ್ಟ್ರಿಗ್ ಶೂಕದ ಮೆಷ್ಣಿನು ತೆಗೆದ. ಸ್ಟ್ರಿಗ್ ಶೂಕದ ಮೆಷ್ಣಿನುಗಳಲ್ಲಿ ಮೋಸ ಸಾಧ್ಯವಾಗದು ಅಂತ ಒದಿದ್ದೆ ಅದರೂ ಶೂಕ ಸರಿಯಿರುತ್ತಾ ಅಂತ ಕೇಳಿ ಅವನು ತಲೆಯಾಡಿಸಿದ ನಂತರ ಅವನಿಗೆ ಪೇಪರು ಹಾಕುವುದು ಅಂತ ಪೇಪರು ಇರಿಸಿದ್ದ ಗೋಡೊನಿಗೆ ಹೋದೆ. ಯಾತಕ್ಕೂ ಒಂದು ಸಲ ಶೂಕ ಪರಿಣ್ಣಿಸಬೇಕು ಅನಿಸಿತು. ನಮ್ಮ ಹತ್ತಿರ ಇದ್ದ 5 ಕೆಂಬಿ ಬಟ್ಟಿಗೆ ಪೇಪರು ಶೂಗಿ ಅದನ್ನು ಬೇರೆ ಇಟ್ಟೆ ಬಟ್ಟಿ ತೆಗೆದು ಮರೆಯಲ್ಲಿಸಿದೆ. ಪೇಪರಿನವನನ್ನು ಒಳಗೆ ಕರೆದು ಪೇಪರು ಶೋರಿಸಿ ಶೂಗು ಅಂದೆ.

ನಾನು 5 ಕೇಜಿ ತೊಕ ಮಾಡಿ ಇರಿಸಿದ್ದ ಕಟ್ಟುತೆಗೆದೆ. ಅವನ ಸ್ಥಿಂಗ್ ಬ್ಯಾಲೆನ್ಸ್‌ನಲ್ಲಿ ಅದು ಎರಡು ಕೇಜಿ ತೊಗಬೇಕೇ? ಅದು ಹ್ಯಾಗಯ್ಯಾ? ನನ್ನ ತಕ್ಕಡಿಯಲ್ಲಿ ಇದು 5 ಕೇಜಿ ತೊಗಿದೆ ಅಂತ ರೇಗಿದೆ.

ತಪ್ಪಾಚಿ ಚಾರ್. ಸ್ಕೂಲ್ ಲೂಸು ಮಾಡಿರಲೀಲ್ ಅಂತ ಸ್ಕೂಲ್ ಲೂಸು ಮಾಡಿ ಮತ್ತೆ ತೊಗಿದೆ. ಈಗ 5 ಕೇಜಿ ಸರಿಯಾಗಿ ತೊಗಿತು!

ನಾನು ಮೊದಲೇ ನೋಡಿದ್ದಕ್ಕೆ ಸರಿ ಹೋಯಿತು ಇಲ್ಲಾಂದಿದ್ದರೆ ನನಗ ನೀನು ಮೋಣ ಮಾಡಿ ಹೋಗುತ್ತಿದ್ದೆ ಮೋಣಗಾರರು ನೀವು ಬೆಂಗಳೂರನ್ನ ಹಾಳು ಮಾಡಿಬಿಟ್ಟಿರಿ ಅಂತ ರೇಗಿ ಅವನನ್ನು ಕರೆದುಕೊಂಡು ಬಂದವನ ಹತ್ತಿರ ತಿರುಗಿದೆ. ಇನ್ನೇಲೇ ನೀನು ನಮ್ಮ ಹತ್ತಿರ ಬರಬೇಡ. ಮೋಣ ಮಾಡಿ ಜೀವನ ಮಾಡ್ರೀಯಾ ನಾಚಿಕೆ ಆಗುಲ್ಲವೇ ಅಂತ ರೇಗಿದೆ.

ಹಾಗೆ ರೇಗಿದರೂ ಅವನು ಮತ್ತೆ ಬಂದೇ ಬರಾನೆ ಅಂತ ಗೊತ್ತು.

ಪೇಪರಿನವನಿಗೆ ಇನ್ನೇಲೇ ನಮ್ಮ ರಸ್ತೇಲಿ ನಿನ್ನನ್ನು ನೋಡಿದರೆ ಪ್ರೋಲೀಸಿಗೆ ಹಿಡಕೊಡ್ಡಿನಿ ಅಂತ ದಬಾಯಿಸಿ ಹಿಡಿಸಿಬಿಟ್ಟೇ

ಅವಶ್ಯಿನ ಮಟ್ಟಿಗೆ ನಾನು ಹೀರೋ ಆಗಿಬಿಟ್ಟೆ ಮೊನ್ನೆ ಮತ್ತೆ ಅದೇ ಟಿನ್ ಮುದುಕ ಅಭಿಸಿನ ಮುಂದೆ ಕಾಣಿಸಿದ. ಚಾರ್ ಟನ್ನು? ಅಂದ.

ಇಲ್ಲಪ್ಪಾ ಕೊಟ್ಟಾಯಿತು, ನೀನು ಸುಮಾರು ದಿವಸ ಕಾಣಿಸಲೇ ಇಲ್ಲ? ಅಂದ.

ಚಾರ್. ಉರಿಗೆ ಹೋಗಿದ್ದೆ ಬಂದು ದೊಡ್ಡ ತೊಂದರೆಯಲ್ಲಿ ಸಿಕ್ಕಿಕೊಂಡಿದೇನಿ ಅಂತ ಅವನ ಕತೆ ಹೇಳಿದ -

ತಮಿಳುನಾಡಿನ ಚಿದಂಬರಂ ಕಡೆಯವನಂತೆ ಈತ. ಉರಿನಲ್ಲಿ ಮೂರು ಎಕರೆ ಜಮೀನು ಇಟ್ಟಿಕೊಂಡಿದಾನೆ, ಅದರಲ್ಲಿ ಬೆಳೆ ಬೆಳೆದು ಜೀವನ ಸಾಗಿಸ್ತಾನೆ. ಉರಿಲ್ಲಿ ಹಂಡತಿ, ಎರಡು ಗಂಡು ಮುಕ್ಕಳು, ಹೆಂಡತಿ ಅಪ್ಪು ಬುದ್ಧಿವಂತೆಯಲ್ಲವಂತೆ! ಇವನು ಇಲ್ಲಿ ಉಳಿಸಿದ ಹಣದಲ್ಲಿ ಅಲ್ಲಿ ಆಸ್ತಿ ಮಾಡಿದ್ದಾನೆ, ಸಂಸಾರಪೂ ಹಾಗೇ ಸಾಗುತ್ತಿದೆ. ದೊಡ್ಡ ಮುಗನಿಗೆ ಇವನ ಆರ್ಥಿಕತೆ ಹಾಗೂ ಜಾತಿ ಆಧಾರದ ಮೇಲೆ ಅಲ್ಲಿನ ಅಗ್ರಿಕಲ್ಚರಲ್ ಕಾಲೇಜಿನಲ್ಲಿ ಸೀಟು ಸಿಕ್ಕಿ ಹುಡುಗ ಅಲ್ಲೇ ಓದ್ದು ಇದಾನಂತೆ. ಈಚೆಗೆ ಹುಡುಗ ಕಟ್ಟು ಚಹವಾಚಕ್ಕೆ (ಅವನದ್ದೇ ಮಾತು) ಬಿದ್ದು ಅಪ್ಪಿಗೆ ಪ್ರಾಬ್ಲಮ್ ತಂದಿದ್ದಾನೆ. ಕಾಲೇಜಿನಲ್ಲಿ ಯಾವುದೋ ಸ್ಕ್ರೂ ಕು ಅಯಿತಂತೆ. ಹುಡುಗನೂ ಅದರಲ್ಲಿ ಸೇರಿಕೊಂಡನಂತೆ. ಸ್ಕ್ರೂ ಕು ಅಂದಮೇಲೆ ಕಾಲೇಜಿಗೆ ಕಲ್ಲು ಎಸೆಯೋದು, ಹೂವಿನ ಕುಂಡ ಒಡೆಯೋದು, ಕಿಟಕಿ ಗಾಜು ಒಡೆಯೋದು... ಎಲ್ಲಾ ನಡೀತಂತೆ. ಕಾಲೇಜಿನ ಆಡಳಿತ ನಡೆಸುವವರು ಹೀಗೆ ದೊಂಬಿ ಮಾಡಿದವರ ಹೆಸರನ್ನು ಲಿಸ್ಟು ಮಾಡಿ ಅವರನ್ನ ಕಾಲೇಜಿನಿಂದ ಡಿಬಾರ್ ಮಾಡಿದ ಹಾಗೆ ಮಾಡಿ ಬಂದು ವರ್ಷ ಹಿಂದಕ್ಕೆ ಹಾಕಿದ್ದಾರಂತೆ. ಇವನ ಮಗನ್ನೂ ಆ ಲಿಸ್ಟಿನಲ್ಲಿ ಸೇರಿಸಿದ್ದರಿಂದ ಇವನು ಉರಿಗೆ ಹೋಗಬೇಕಾಯಿತು, ಅದರಿಂದ ನಮ್ಮ ಕರ್ನಿಗೆ ಕಾಣಿಸಲಿಲ್ಲ.

ಉಲಿಗೆ ಹೋದ, ಇವನಿಗೆ ತಿಳಿದಿರುವ ಒಬ್ಬು ದೊಡ್ಡ ಮನುಷ್ಯರ ಹತ್ತಿರ ಹೋಗಿ ಹುಡುಗನ್ನ ಶಿಕ್ಷೆಯಿಂದ ಪಾರು ಮಾಡುವರೆ ಕೇಳಿಕೊಂಡ. ಅವರೂ ಮತ್ತೊಂದು ಕಾಲೇಜಿನಲ್ಲಿ ಡೀನ್ ಅಂತೆ ಅವರು ಈ ಕಾಲೇಜಿಗೆ ಪೋನು ಮಾಡಿದರು, ಸಂಬಂಧಿಸಿದವರ ಹತ್ತಿರ ಮಾತ್ರ ಆದಿದರು. ನಿಮ್ಮ ಮಾತು ಕೇಳಿ ಶಿಕ್ಷೆ ಕಡಿಮೆ ಮಾಡಿದ್ದೀರಿ, ಅವನು (ಅಂದರೆ ಹುಡುಗ) ಇಪ್ಪತ್ತೆದು ಸಾರಿರ ಷ್ಟೇನು ಕಟ್ಟಲಿ ಅಂದರು. ಇವನಿಗೆ ಹೀಗೆಂದೇ ಅಪ್ಪು ದುಡ್ಡ ಕಟ್ಟು ಅಂತ ಅವರು ಸಮಾಧಾನಿಸಿ ಕಳಿಸಿದರು. ಅವನ ಕಣ್ಣನಲ್ಲಿ ಸಣ್ಣಿಗೆ ನೀರು ಜಿನುಗಳು ಶುರುವಾಗಿತ್ತು.

ದುಡ್ಡ ಕಟ್ಟಿದೆಯಾ ಅಂದೆ.

ಕಟ್ಟಿದೆ ಚಾರ್. ಇನ್ನೇನು ಮಾಡಲೀ? ಇನ್ನೊಂದು ವರ್ಷ ಅದು ಹೇಗೋ ಕಳಿದರೂ ಎಲ್ಲಾದರೂ ಕೆಲಸ ಪಲಸ ಹುಡುಕೊಂಡು ಅವನ ಪಾಡಿಗೆ ಅವನು ಇತಾರ್ ನೇ ಅಂದರೆ ಹೀಗೆ ಕಟ್ಟಿ ಸಹವಾಸ ಮಾಡಿಬಿಟ್ಟ.... ಈಗ ಕಣ್ಣೀರು ಹರಿಯಲು ಆರಂಭಿಸಿತು...

ಅಲ್ಲವಯ್ಯಾ ಅವರಮ್ಮನಿಗೆ ಹೇಳಿ ಕಂಟೇರ್ನೀಲು ಮಾಡು ಅಂತ ಹೇಳೋದಕ್ಕಿಲ್ಲಾ?

ಅಮ್ಮ ನನ್ನ ಮೇಲೇ ರೇಗ್ನಾಳೆ. ಅಪ್ಪ ಅನಿಸಿಕೊಂಡು ನಾನು ಹತ್ತಿರ ಇದ್ದು ನೋಡ್ಲೋಬೇಕಿತ್ತು ಅಂತ ಅವಳು ಹೇಳೋದ್ದು.

ನೀನು ಅಲ್ಲಿದ್ದರೆ ಸಂಸಾರ ಹೇಗೆ ನಡೀಬೇಕಂತೆ?

ಚಿದಂಬರದಲ್ಲಿರೋ ಗಂಡಸರೆಲ್ಲಾ ಬೇರೆ ಉರಲ್ಲೇ ಕೆಲಸ ಮಾಡ್ತಾರಾ ಅಂತ ಕೇಳ್ತಾಳೆ... ಅಂದು! ಕೊಂಚ ಅಳಲಿ ಅಂತ ಬಿಟ್ಟೆ

ಜಮೀನು ಮಾರಿ ನಿನ್ನ ಷ್ಟೇನು ಕಟ್ಟಿರೋದು, ವಿದ್ಯಾಭ್ಯಾಸ ಬಿಟ್ಟು ಪೋಲಿಗಳ ಜತೆ ಸೇರಿಕೊಂಡರೆ ನನ್ನ ಮನೆ ಬಾಗಿಲು ನಿನಗೆ ಹಾಕಿರುತ್ತೆ, ಅದು ಹೇಗೋ ಈ ವರ್ಷ ಓದಿ ಪರಿಷ್ಕೆ ಪಾಸು ಮಾಡಿಕೊಂಡು ಕೆಲಸ ಗಿಲಸ ಸೇಕೋ೯, ನೀನೇನೂ ನಮ್ಮನ್ನ ಸಾಕೋದು ಬೇಡ, ನಮ್ಮನ್ನ ನೆಮ್ಮದಿಯಿಂದ ಇರೋದಿಕ್ಕೆ ಬಿಡು ಅಂತ ಬುದ್ಧಿ ಹೇಳಿ ಬಂದಿದ್ದಿನಿ.

ನೋಡು ದೊರೇ ನಿಮ್ಮ ಹುಡುಗನನ್ನ ಯಾವಾಗಲಾದರೂ ಕರೆದುಕೊಂಡು ಇಲ್ಲಿಗೆ ಬಾ, ನಾನು ಅವನಿಗೆ ನಾಲ್ಕು ಬಾರಿಸಿ ಬುದ್ಧಿ ಹೇಳ್ತೇನಿ, ನೀನು ಪಾಪ ಇಲ್ಲಿ ಬರಿ ಕಾಲಲ್ಲಿ ಬಿಸಿಲಿನಲ್ಲಿ ಕಟ್ಟ ಪಟ್ಟು ಸಂಪಾದಿಸಿ ಓದಿಸೋದು... ಅವನು ನಿನಗೆ ಎಪ್ಪು ಧ್ಯಾಂಕ್ ಪುಲ್ ಆಗಿರಬೇಕು ಗೊತ್ತಾ? (ತಮೆಇನಲ್ಲಿ ಕೃತಜ್ಞ ಅನ್ನವ ಪದಕ್ಕೆ ಸರಿಸಮಾನವಾದ ಪದ ನನಗೆ ತಿಳಿದು)

ಹತ್ತು ನಿಮಿಷ ಸಮಾಧಾನ ಮಾಡಿ ಕಳಿಸಿದೆ. ಈಗ ಬೇರೆ ಯಾರೇ ಡಬ್ಬು ಇದೆಯಾ ಅಂತ ಬಂದರೂ ಇಲ್ಲಿನಮುಗ ಪರಮನೆಂಟ್ ಗಿರಾಕಿ ಬಬ್ಬಿ ಇದ್ದಾನೆ, ನಾವು ಅವನಿಗೆ ಹಾಕೋದೂ ಅಂತ ಹೇಳುವುದನ್ನು ರೂಢಿಸಿಕೊಂಡಿದ್ದೀರಿ !



**STATEMENT OF OWNERSHIP OF APARANJI  
(KANNADA MONTHLY)  
(SEE RULES AND FORM IV)**

1. Place of Publication : Bangalore
2. Periodicity of Publication : Monthly
3. Printer's Name : V.R. Nath  
Nationality : Indian  
Address : Ravi Graphics  
49, 4th Cross. SSI Area  
Rajaji Nagar  
Bangalore -560010
4. Publisher's Name : Koravanji Aparanji Trust  
Address : No 36, 6th Main Road  
Malleswaram  
Bangalore- 560003
5. Editor's Name : M.ShivaKumar  
Nationality : Indian  
Address : 36, 6th Main Road  
Malleswaram  
Bangalore 560003
6. Name and address of Individuals who own the Paper : Koravanji Aparanji Trust  
36, 6th Main Road  
Malleswaram  
Bangalore 560003

I M. Shivakumar hereby declare that the particulars given above are true to the best of my knowledge and belief.

1-3-2012

Bangalore

**M. ShivaKumar**

(Signature of the Publisher)